

August 30, 2025

To

BSE Limited	National Stock Exchange of India Limited
Department of Corporate Services	Listing Department,
Listing Department	Exchange Plaza, Plot no. C/1,
P J Towers	G Block, Bandra-Kurla Complex, Bandra (E),
Dalal Street	Mumbai – 400051
Mumbai – 400001	Scrip Symbol: XELPMOC
Scrip Code: 542367	

Dear Sir/Madam,

Sub: Intimation under Regulation 30 and Regulation 47 of SEBI (Listing Obligations and Disclosure Requirements) Regulations, 2015 ("Listing Regulations")

In accordance with Regulation 30 and Regulation 47 of the SEBI (Listing Obligations and Disclosure Requirements) Regulations, 2015 ("Listing Regulations"), we are enclosing the copies of the newspaper advertisement titled 'Tenth Annual General Meeting of Xelpmoc Design and Tech Limited', published in The Economics Times (English Newspaper) and Kannada Prabha (Kannada Newspaper) on August 30, 2025.

The same has also been uploaded on the Company's website which may be viewed at https://www.xelpmoc.in/regulationsub.

Kindly take the same on record.

Thanking you,

Yours faithfully,

For Xelpmoc Design and Tech Limited

Vaishali Shetty Company Secretary and Compliance Officer

Encl.: as above

XELPMOC DESIGN AND TECH LIMITED

Registered Office: No.57, 13th Cross, Novel Business Park, Hosur Road, Anepalya, Adugodi, Bengaluru - 560030

Corporate Office: Suite 1, 8th Floor, Raheja Mindspace, Building No. 4, Hyderabad-500081

CIN NO: L72200KA2015PLC082873 | Website: www.xelpmoc.in | Email: hello@xelpmoc.in | Mob. No: (+91) 6364316889

Bengaluru | Hyderabad | Mumbai

GST COMPENSATION

Siddu Hails Consensus Reached by 8 **Oppn States**

Our Bureau

Bengaluru: Chief minister Siddaramaiah on Friday hailed the consensus on the GST compensation reached by eight Opposition-ruled states at a meeting in Delhi, echoing similar sentiments expressed by his southern counterparts MK Stalin of Tamil Nadu and Pinarayi Vijayan of Kerala.

The states will place the consensus in the form of a draft in the GST Council meeting next week.

"This draft seeks to ensure reforms that are both fair and sustainable," Siddaramaiah said in a post on X. Both Siddaramaiah and Stalin have sought a guaranteed compensation mechanism to cover the revenue shortfall after the GST rate changes come into force.

Both Siddaramaiah and Stalin welcomed the reforms that aim to reduce the burden on the people. But a roframbust States will ework place the protects the fi-

scal interests

consensus in the form of a of the states draft in the

must accompa-**GST Council** ny such reforms, Siddarameeting next week maiah said. "Without this, states will find it difficult to sustain welfare and development programmes, and a serious weakening of their financial autonomy. Hesugges-

ted that the Centre impose a supplementary levy on sin and luxury goods. Karnataka, the CM said, has already been subjected to discrimination in the devolution of funds from the Union government, suffering an an-

nual shortfall of nearly ₹25,000 crore. "Any further erosion of GST revenues will only compound this injustice and directly affect our capacity to deliver on the promises of development

and welfare." Kerala CMPinarayi Vijayan has also urged the Centre to support the states staring at a drop in tax revenues on account of changes to GST rates.

Opposition States Cite ₹2L-Crore GST Loss, Demand Compensation

8 opposition states' FMs discuss GST hit; views to be placed before council Sep 2

GST 2.0 Faces

Opposition Resistance

Demand five years of compensation to states

Opposition estimates

15-20% revenue loss

for each state

Proposal to levy over 40% on

sin goods and create a separate

the rate cut.

slab for environmentally

harmful manufacturing

the notion that tax revenue

buoyancy will increase after

He added that states should

be compensated for five years

Tamil Nadu finance mini-

ster Thangam Thennarasu al-

so reiterated the demand.

which was followed by a post

or till the revenues stabilise.

Our Bureau

THE ECONOMIC TIMES | BENGALURU | SATURDAY | 30 AUGUST 2025 | WWW.ECONOMICTIMES.COM

New Delhi: Eight oppositionruled states Friday said the proposed Goods and Services Tax (GST) reforms would cause revenue loss of up to ₹2 lakh crore and that they must be compensated accordingly for five years.

The states suggested imposing a levy on sin goods in addition to the proposed 40% GST rate to maintain the currenttax incidence, which should be distributed among sta-

Finance ministers from Tamil Nadu, West Bengal, Karnataka, Telang-

Kerala, Punjab. Jharkhand and Hi-Pradesh met ahead of the GST Council meeting scheduled on lose 15%-20% GST revenue.

The opposition-ruled states will seriously destabilise the by state chief minister MK

will meet again On Septem- fiscal structure of state go- Stalin on social media plat-

ber2tofinalisetheirdemands vernments across the countand suggestions, before pre-ry," Gowda said, dismissing senting to the GST Council. finance mi-

Eight opposition-

GST 2.0 reforms

Overall loss

to states

estimated at ₹2

ruled states met over

expected to "The 20% GST revenue loss

sed that any reduction must not erode State revenues that sustain welfare programmes and infrastructure. "We urge that the benefits of lower rates must directly re-

form X. "While welcoming

the intent of reform, we stres-

13

ach common people," Stalin

"A consensus draft has been framed and will be placed before the GST Council, seeking support from all States and the Union government to safeguard revenue interests and ensure fair outcomes," he said, adding that "without protecting State revenues, #GST reforms cannot serve

the people" The opposition-ruled states are in favour of GST rationalisation though they sought a mechanism to guard against profiteering by businesses and to ensure the benefits of rate rationalisation reach the common man.

ET had reported it on August

EXPERTS SEE FY26 TARGET STILL ACHIEVABLE

Centre's Fiscal Deficit Until July Widens to 29.9% of FY26 Target

Front-loaded cap spending, weak net tax collections widen fiscal deficit

Our Bureau

New Delhi: The Central go-ly, against ₹2.77 lakh crore vernment's fiscal deficit till July in this financial year widened to 29.9% of the annual target against 17.2% a year before, thanks to a front-loading of expenditure amid a contraction in the net tax mop-up, showed the official data released on Friday. Expenditure, especially on capital projects, had faltered in the initial months of the previous fiscal owing to

the usual administrative

increased 17.1% to ₹12.17

lakh crore. Capital expendi-

ture surged 32.8% to ₹3.47 lakh crore, as the government kept betting on its high multiplier effect to spur economic growth. In absolute terms, the fiscal gap stood at ₹4.68 lakh crore until Jua year before, the data showed. Despite the elevated spendingsofar, the Centre's target of containing its deficit at 4.4% of gross domestic product in 2025-26 would be realised as the pace of spending could moderate in the coming months to rema-

get, experts said. Net tax revenue moderated 7.5% from a year before to ₹6.62 lakh crore till July,

in within the budgetary tar-

slowdown around the gene- although non-tax revenue jumped 33.7% to ₹4.04 lakh Between April and July crore in the wake of a record this year, revenue spending ₹2.69 lakh crore dividend transfer by the central bank. Overall receipts were up 7% in the first four months of the fiscal.

> FOR FULL REPORT, GO TO www.economictimes.com

We, M/s. Pugmark Fund Capital Advisors LLP (the firm) are a SEBI registered investment advisor (RIA) with Mr. Ram Manchar Mamidi and Mr. Vamsi Ramana Ravuri as partners. has come to our notice that certain people have engaged in Illegal impersonation as representatives / officials of our firm and created fake whatsapp groups, social media groups and mobile applications using our public material to lure members of the public to transfer monies to their fake firms / bank accounts in the name of investments. Upon becoming aware of such fraudulent acts, we immediately informed the regulators (including SEBI), filed complaints with the National Cyber Crime Reporting Portal and an FIR has been registered by the HSR Police Station, Bengaluru, under the provisions of IT Act and other allied offences

The General Public is hereby cautioned not to engage with, make any payments / transfers to such fake and fraudulent firms and related bank accounts. We do not have any service through whatsago or any other social media and are not responsible for any loss from engaging with such groups impersonating us. In the event anyone has fallen prey, the same may be reported to the HSR Police Station, Bengaluru and other relevant authorities.

The state of the finances

	FY25	FY26
Fiscal deficit	17.2	29.9
Total spending	27.0	30.9
Capex	23.5	30.9
Revenue spending	28.0	30.8
Net tax revenue	27.7	23.3
Non-tax revenue	55.3	69.2
Total receipts*	31.9	31.3
(non-debt)	Sn	urce: CGA

GST Reforms, **Festive Season 8** may Drive up

Real GDP Growth

Demand: CEA

in April-June Qtr Country GDP Growth (%) = India

China Indonesia = USA Japan UK E France Mexico

Germany Note: The data for countries other than the US, the UK and France is not

Source: CEA presentation

Our Bureau

-New Delhi: The onset of the festive season and the proposed goods and services tax =(GST) reforms could boost domestic demand in the coming चquarters, chief economic advisor V Anantha Nageswaran said on Friday. However, shortterm risks to economic activity—especially exports and ca-=pital formation—persist due to uncertainties caused by the ex-=tra 50% US tariff that came into effect on August 27, he said. Nevertheless, there would be =adequate domestic consumption even during such times to Eencourage private players to ≟keep investing, Nageswaran Freckoned. The CEA was brie-Efing reporters after the GDP da-

-June quarter. Growth will remain within the targeted band of 6.3-6.8% Ethis fiscal as projected in the Economic Survey in January. he said, ruling out a revision gust yet despite the US tariff woes. It's too difficult to gauge _the precise impact of the US tariff on the Indian economy yet, the said. But the government is -viewing the tariff as an opportunity to move forward with domestic reforms, deregulation and the diversification of the

_ta showed a higher-than-expec-

ted 7.8% expansion rate in the

The latest data showed that In-Edia did not just stay as the S—world's fastest-growing major economy but also widened the ∃gap with others, he said. China n_had the next best growth rate Eof 5.2% in the June quarter, fol--lowed by Indonesia (5.1%), US (2.1%), Japan and the UK (1.2%)each), and France (0.7%).

=export markets, he added.

TimesHealth

DAILY YOGA & WELLNESS PROGRAM

Stronger body. Sharper mind. Calmer soul with yoga.

Practice Yoga with India's Top Instructors.

Daily Online Yoga Sessions



Morning Batches

5:15 AM • 6:30 AM • 8:00 AM • 9:00 AM



Weekly sessions on nutrition, mindful eating, pranayama and meditation for wellness.



Exclusive Offer For Today. Book Your Slot Now!



Whatsapp: +91 92206 04816

Email: toipluscare@timesinternet.in


Get in touch for Employee **Wellness & Corporate Plans**

A TIMES INTERNET PRODUCT

Ex-RBI Guv Urjit Patel Named India's ED at IMF

Our Bureau

New Delhi: The government on Friday named former Reserve Bank governor Urjit Patel to the executive board of the International Monetary Fund (IMF) as India's representative, four was unexpectedly removed as its nominee executive director. The appointment, approved net, is for three years from the date of the as- its nominee director on the IMF board.



the services of Subramanian months after Krishnamurthy V Subramanian as the ED (India) at the IMF in late April. Subsequently, Parameswaran Iyer, India's executive director at the World Bank, was temporaby the Appointments Committee of the Cabi-rily entrusted with the responsibility of being

PURAVANKARA

PURAVANKARA LIMITED

(CIN: L45200KA1986PLC051571)

Registered Office: No. 130/1, Ulsoor Road, Bangalore - 560 042. Tel: 080 2559 9000/43439999 Email: info@puravankara.com Website: www.puravankara.com

39th ANNUAL GENERAL MEETING

The 39th Annual General Meeting ("AGM") of Puravankara Limited ("the Company") is scheduled to be held on Monday, September 29, 2025 at 02:00 P.M. IST through Video Conferencing ("√C") facility / Other Audio Visual Means ("OAVM") pursuant to applicable provisions of the Companies Act, 2013 and Rules made thereunder and the Securities and Exchange Board of India (SEBI) (Listing Obligations and Disclosure Requirements) Regulations, 2015, read with General Circular No. 09/2024 dated September 19, 2024, 09/2023 dated September 25, 2023, 10/2022 dated December 28, 2022 and other relevant circular issued by the Ministry of Corporate Affairs (MCA), Circular No. SEBI/HO/CFD/CFD-PoD-2/P/CIR/2024/133 dated October 3, 2024, SEBI/HO/CFD/PoD-2/P/CIR/2023/167 dated October 07, 2023, SEBI/HO/ CFD/PoD-2/P/CIR/2023/4 dated January 05, 2023, and other relevant circular issued by the Securities and Exchange Board of India (hereinafter collectively referred to as 'Circulars') has permitted the holding of the Annual General Meeting through VC or OAVM without the physical presence of the members at the venue to transact the businesses as set out in the Notice convening the 39th AGM.

The Notice convening the 39th AGM containing among others, procedure and instructions for e-voting and the Annual Report for the FY 2024-25 will be sent only through electronic mode in due course, to those Members whose e-mail ID is registered with the Company / Depository Participant. Additionally in accordance with Regulation 36(1)(b) of the Securities and Exchange Board of India (Listing Obligations and Disclosure Requirements) Regulations, 2015, the Company will also send a letter to shareholders, whose Email ID are not registered with the Company/ Registrar and Share Transfer Agent /Depository Participants, providing the weblink of Company's website from where the Annual Report for FY 2024-25 can be accessed Members who have not registered their e-mail address, are requested to register the same at the earliest to enable themselves to participate through e-voting:

a. In respect of shares held in demat form - with their depository participants (DPs)

b. In respect of shares held in physical form - (i) by writing to the Company's Registrar and Share Transfer Agent viz. MUFG Intime India Private Limited, with details of Folio number, and self-attested copy of PAN card at MUFG Intime India Private Limited, Unit: Puravankara Limited, addressing to: MUFG Intime India Private Limited, C-101, 247 Park, L.B.S Marg, Vikhroli West, Mumbai- 400083 OR (ii) by sending e-mail to rnt.helpdesk@in.mpms.mufg.com.

Members holding shares in demat form can also send e-mail to aforesaid e-mail ID to register their e-mail address for the limited purpose of receiving the Notice of 39th AGM and the Annual Report for the FY

The Company will provide facility to Members to exercise their voting rights by electronic means. The instructions for joining the 39th AGM through VC/OAVM and the process of e-voting (including the manner in which Members holding shares in physical form or who have not registered their e-mail address can cast their vote through e-voting), will form part of the Notice of 39th AGM.

Notice convening the 39th AGM and Annual Report for the FY 2024-25 will also be available on the websites of the Company at www.puravankara.com and of the stock exchanges viz. BSE Limited and National Stock Exchange of India Limited at www.bseindia.com and www.nseindia.com respectively in due course.

For Puravankara Limited

Sudip Chatterjee

Date: 29-08-2025

Place: Bengaluru

Company Secretary & Compliance Office

राष्ट्रीय सहकारी विकास निगम राष्ट्रीय सहकारी विकास निगम NATIONAL COOPERATIVE DEVELOPMENT NCDC Assisting Cooperatives, Abusys! सहकारिताओं की सहायता में सदेव तत्पर! A Statutory Organization under Ministry of Cooperation, Govt. of India
4, Siri Institutional Area, Hauz Khas, New Delhi-110016

International Yea 2025 of Cooperatives

No. NCDC: 4-6/2025-Admn.

Dated: 13.08.2025

ADVT. NO. 06/2025 National Cooperative Development Corporation invites applications from eligible citizens of India to fill up the following post on deputation/contract basis:-Executive Director (Finance) No. of vacancies Mode of recruitment

Deputation/Contractual Period of deputation/contract 3 Years extendable upto 5 years Level-13A in pay matrix as per 7th CPC (Rs. 1,31,100-Rs.2,16,600/-) Remuneration **Eligibility criteria** Deputation:-Age limit - 56 Years Essential - CA/ICWA/MBA (Finance) ii. Officers working in Central/State Government/ Autonomous/ Statutory Bodies/ PSUs/ Recognized Universities/ Cooperative Organization/ Financial Institution etc. holding analogous posts on regular basis; or iii. with 5 years' service in posts carrying Level-13 of pay matrix as per 7th CPC or equivalent; iv. having 20 years experience in finance/ accounts work in a responsible position in Banking/Finance sector. Preference will be given to persons with CS qualification. Contractual:-Age limit - 50 Years Essential - CA/ICWA/MBA (Finance) ii. Minimum 20 years post qualification experience in finance/ accounts work in a responsible position in Banking/Finance sector.

Due to administrative exigency, Advt. No. 03/2025 issued earlier for the post stands withdrawn. The candidates are required to apply for the post afresh. Applications received for the said post against Advt. No. 03/2025 will not be considered.

Preference will be given to persons with CS qualification.

For other terms and conditions of recruitment and eligibility criteria, interested candidates may visit NCDC website www.ncdc.in. Last date of submission of application is 30th September, 2025.



Xelpmoc Design and Tech Limited

Regd. Office: No.57, 13" Cross, Novel Business Park, Hosur Road, Anepalya, Adugodi, Bengaluru - 560030

Tel: (+91) 6364316889; Email: vaishali.kondbhar@xelpmoc.in; Website: www.xelpmoc.in

INFORMATION REGARDING TENTH ANNUAL GENERAL MEETING The Tenth Annual General Meeting ("AGM") of the Members of the Company will be held through Video Conferencing (VC) / Other

Audio Visual Means (OAVM) on Tuesday, September 30, 2025 at 4:00 P.M. (IST) in compliance with all the applicable provisions of the Companies Act, 2013 and Rules made thereunder and the Securities and Exchange Board of India (Listing Obligations and Disclosure Requirements) Regulations, 2015 read with all the applicable circulars on the matter issued by the Ministry of Corporate Affairs ("MCA") and Securities and Exchange Board of India ("SEBI"), to transact the business set out in the Notice calling the AGM. The Notice of the AGM and the audited standalone and consolidated financial statements for the financial year 2024-25, along with

Board's Report, Auditors' Report and other documents required to be attached thereto, will be sent to electronically to those Members of the Company, whose e-mail address is registered with the Company / Registrar and Share Transfer Agent, KFin Technologies Limited ("KFinTech")/Depository Participant(s)/Depositories. A letter providing the web-link including the exact path, where complete details of the Annual Report for the financial year 2024-25 is available, will be sent to those Members whose e-mail address is not registered with the Company / KFintech / Depository Participant(s) / Depositories. The Notice of the AGM and the aforesaid documents will also be available on the website of the Company at www.xelpmoc.in and on the websites of Stock Exchanges i.e. BSE Limited at www.bseindia.com and National Stock Exchange of India Limited at www.nseindia.com and on the website of KFintech at https://www.evoting.kfintech.com

Manner of registering / updating e-mail address:

(a) Members holding shares in physical mode, who have not registered / updated their e-mail address with the Company, are requested to register / update their e-mail address by submitting Form ISR-1 (available on the website of the Company www.xeipmoc.in) duly filled and signed along with requisite supporting documents to KFinTech at Selenium Tower B, Plot No. 31 & Gachibowli, Financial District, Nanakramguda, Serilingampally, Hyderabad – 500 032.

(b) In terms of MCA Circulars, the Company has also enabled the Members to update their e-mail address with the Company for the limited purpose of receiving the Annual Report including Notice of the AGM for FY 2024-25 (including e-voting instructions along with the User ID and the Password to enable e-voting) electronically, by sending an email on enward.ris@kfintech.com along with sign scanned copy of the request letter providing the email address, mobile number, self-attested PAN copy and Client Master copy in case of electronic folio and copy of share certificate in case of physical folio.

(c) Members holding shares in dematerialised mode, who have not registered / updated their e-mail address are requested to register / update the same with the Depository Participant(s) where they maintain their demat accounts

Manner of casting vote(s) through e-voting:

Members can cast their vote(s) on the business as set out in the Notice of the AGM through electronic voting system ("e-voting"). The manner of voting, including voting remotely ("remote e-voting") by Members holding shares in dematerialised mode, physical mode and for Members who have not registered their e-mail address has been provided in the Notice of the AGM. Members attending the AGM who have not cast vote(s) by remote e-voting will be able to vote electronically (Insta Poll) at the AGM. Joining the AGM through VC/OAVM:

https://emeetings.kfintech.com/. The information about login credentials to be used and the steps to be followed for attending the AGM are explained in the Notice of AGM. Members are requested to carefully read the Notice of the AGM and in particular, instructions for joining the AGM, manner of casting vote through remote e-voting or voting at the AGM.

Members will be able to attend the AGM through VC/OAVM, through platform provided by KFintech, at

By Order of the Board of Directors Sd/-

Vaishali Shetty

Place: Bengaluru

Dated: August 30, 2025

26

Company Secretary & Compliance Officer

ಜಾಹೀರಾತು

ಬೆಂಗಳೂರು

ಸಾರ್ವಜನಿಕ ಪ್ರಕಟಣೆ

ಪಾರಂ ನಂ. ಯುಆರ್ಸಿ 2 -

ಅಧ್ಯಾಯ 21ರ ಭಾಗ 1ರ ಅಡಿಯಲ್ಲಿ ನೋಂದಣೆ ಕುರಿತಾದ ಜಾಹೀರಾತು ಪ್ರಕಟಣೆ [ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 374(ಬ) ಮತ್ತು ಕಂಪನಿಗಳ (ನೋಂದಣಿಗೆ ಅಧಿಕೃತ) ನಿಯಮಗಳು, 2014ರ ನಿಯಮ 4(1)ರ ಪ್ರಕಾರ]

01. ಈ ಪ್ರಕಟಣೆಯ ಮೂಲಕ ತಿಳಿಸುವುದು ಏನೆಂದರೆ, ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 366ರ ಸಬ್ ಸೆಕ್ಷನ್ (2)ರ ಪ್ರಕಾರ, ಬೊಗನ್ವಲ್ಲೆ ಹಾಸ್ಪಿಟ್ಯಾಲಿಟಿ ಎಲ್ಎಲ್ಪ್ ಎಂಬ ಒಂದು ಎಲ್ಎಲ್ಪ್ ಕಂಪನಿಯನ್ನು, ಕಂಪನಿಗಳ ಕಾಯ್ದೆ, 2013ರ ಅಧ್ಯಾಯ 21ರ ಭಾಗ 1ರ ಅಡಿಯಲ್ಲಿ, ಅದರ ಷೇರುಗಳ ಮುಖಾಂತರ ಕಂಪನಿ ಲಿಮಿಟೆಡ್ ಎಂಬುದಾಗಿ ನೋಂದಾಯಿಸಬಹುದೆಂದು ಕೋರಿ, ಕಂಪನಿಗಳ ರಿಜಿಸ್ತಾರ್, 'ಇ' ವಿಂಗ್, 2ನೇ ಮಹಡಿ, ಕೇಂದ್ರಿಯ ಸದನ, ಕೋರಮಂಗಲ, ಬೆಂಗಳೂರು - 560034, ಕರ್ನಾಟಕ ಇವರಿಗೆ ಅರ್ಜಿ ಸಲಿಸಲಾಗಿದೆ.

02. ಕಂಪನಿಯ ಪ್ರಮುಖ ಉದ್ದೇಶಗಳು ಕೆಳಗಿನಂತಿರುತ್ತವೆ:

- 01) ಹೆಲ್ತ್ ರೆಸಾರ್ಟ್ಸ್, ಹೆಲ್ತ್ ಕ್ಲಿನಿಕ್ಸ್, ಹೊಟೇಲ್ಸ್, ರೆಸ್ಫೋರೆಂಟ್ಸ್, ಬಾರ್, ಕೆಫೆ, ಜಿಮ್ಟ್ಯಾಶಿಯಾ, ಅಮ್ಯೂಸ್ಮೆಂಟ್ ಪಾರ್ಕ್ಟ್ಸ್, ಸ್ಟಾ, ಸ್ಫೋರ್ಟ್ಸ್ ಅರೇನಾ, ಸ್ಥಾಡಿಯೊ, ಟೂರಿಸ್ ಕಾಂಪ್ಲೆಕ್ ಗಳನ್ನು ಅಷ್ಟೆ ಅಲ್ಲದೆ, ಸರ್ವೀಸ್ ಅಪಾರ್ಟ್ ಮೆಂಟ್ ಗಳನ್ನು ಸ್ವಂತಕ್ಕೆ ಪಡೆಯುವುದು, ಟೇಕ್ ಒವರ್ ಮಾಡುವುದು, ನಡೆಸುವುದು, ನಿರ್ವಹಿಸುವುದು. ಫ್ರಾಂಚೈಸ್, ಬಾಡಿಗೆ, ಉಪ ಬಾಡಿಗೆ, ನೀಡುವ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದು, ವಸತಿ ಮತ್ತು/ಅಥವಾ ಕೇಟರಿಂಗ್ ಹಾಗೂ ಆಹಾರ ಸೌಲಭ್ಯಗಳನ್ನು ಒದಗಿಸುವುದು, ಬಾಡಿಗೆ ವಾಹನ, ಟ್ರಾವೆಲ್ ಏಜೆನ್ಸಿ, ಟೂರ್ ಆಪರೇಟಿಂಗ್ ಏಜೆನ್ಸಿ, ಟೂರಿಸ್ಟ್ ಟ್ರಾನ್ಸ್ ಮೋರ್ಟ್ ಆಪರೇಟಿಂಗ್ ಏಜೆನ್ಸಿ ನಡೆಸುವುದು, ಮತ್ತು ಸಾಂಸ್ಕೃತಿಕ, ಸಾಹಸ ಮತ್ತು ವನ್ನಜೀವಿ ಅನುಭವಕ್ಕೆ ಅಗತ್ಯವಾದ ಸೌಲಭ್ಯಗಳ ಮೂರೈಕೆ ಘಟಕ ನಡೆಸುವುದು, ಭೂಮಿ, ವಾಯು ಮತ್ತು ಜಲ ಸಾರಿಗೆ ಸೌಲಭ್ಯಗಳನ್ನು ಪೂರೈಕೆ, ಮನರಂಜನೆ, ಅಮ್ಯೂಸ್ಮೆಂಟ್, ಸ್ಪೋರ್ಟ್ಸ್ ಮತ್ತು ಹೆಲ್ತ್ ಘಟಗಳನ್ನು ನಿರ್ವಹಿಸುವುದು, ಕನ್ಷೆನ್ಷನ್ / ಸೆಮಿನಾರ್ ಘಟಕಗಳು, ಧ್ಯಾನ ಕೇಂದ್ರಗಳು ಹಾಗೂ ಯೋಗ ಕೇಂದ್ರಗಳನ್ನು ನಡೆಸುವುದು.
- 02) ವಾಣಿಜ್ಯ. ಕೈಗಾರಿಕೆ, ವೈಜ್ವಾನಿಕ, ಸಂಶೋಧನೆ. ಅಭಿವೃದ್ಧಿ ಅಥವಾ ಗ್ರಾಹಕ ಸಂಬಂಧಿತ ಬಳಕೆಗೆ ಸಂಬಂಧಿಸಿದಂತೆ ಭಾರತದಲ್ಲಾಗಲಿ, ಹೊರಗಡೆಯಾಗಲಿ, ಕಂಪನಿಯ ಪಾಂಗಣದಲ್ಲಾಗಿ, ಬೇರೆಡೆಯಾಗಲಿ ತರಬೇತಿ, ಬೋಧನೆ, ಸಲಹೆ, ಸಮಾಲೋಚನೆ ಸೇವೆಗಳನ್ನು ಒದಗಿಸುವುದು ಮತ್ತು ಇವುಗಳಿಗೆ ಸಂಬಂಧಿತ ಎಲ್ಲಾ ಅಥವಾ ಇನ್ಯಾವುದೇ ಸೇವೆಗಳನ್ನು ಪೂರೈಸುವುದು.
- 03) ಎಲ್ಎಲ್೩ ವ್ಯವಹಾರ ಸ್ವಾಪಿಸುವುದು, ನಡೆಸುವುದು, ನಿರ್ವಹಿಸುವುದು ಮತ್ತು ಮೈಕ್ರೊಬ್ರ್ಯೂವರಿ ಕಂ ರೆಸ್ಟೋರೆಂಟ್ ನಿರ್ವಹಿಸುವುದು ಮತ್ತು / ಅಥವಾ ಇಂತಹ ವ್ಯವಹಾರಗಳನ್ನು ಪೂರ್ಣಗೊಳಿಸಲು, ಇವುಗಳಿಗೆ ಮೂರಕವಾದ ವ್ಯವಹಾರಗಳಿಗೆ ಅಗತ್ಯವಾದ, ಅಪೇಕ್ಷಣಿಯ ಅಥವಾ ಸಾಂಧರ್ಭಿಕವಾಗಿ ಅವಶ್ಯಕವಾಗುವ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದು.
- 03. ನಂ. 78, ಇಮ್ಯಾಜಿನ್, ಐಟಿಪಿಎಲ್ ಮುಖ್ಯರಸ್ಕೆ ಇಪಿಐಪಿ ಜೋನ್, ವೈಟ್ಫೀಲ್ಡ್, ಬೆಂಗಳೂರು 560 066, ಕರ್ನಾಟಕ ವಿಳಾಸದಲ್ಲಿರುವ ಕಛೇರಿಯಲ್ಲಿ, ಪ್ರಸ್ತಾವಿತ ಕಂಪನಿಯ ಮೆಮೊರ್ರ್ಯಾಂಡಮ್ ಕರಡು ಪ್ರತಿ ಮತ್ತು ಆರ್ಟಿಕಲ್ಸ್ ಆಫ್ ಅಸೋಸಿಯೇಶನ್ ಪ್ರತಿಗಳನ್ನು ಪರಿಶೀಲಿಸಬಹುದು.
- 04. ಈ ಪ್ರಕಟಣೆಯ ಮೂಲಕ ತಿಳಿಸುವುದು ಏನೆಂದರೆ, ಮೇಲ್ಕಂಡ ಅರ್ಜಿಯನ್ನು ಆಕ್ಷೇಪಿಸಲು ಬಯಸುವ ಯಾವುದೇ ವ್ಯಕ್ತಿಯು, ಈ ಪ್ರಕಟಣೆಯು ಪ್ರಕಟಗೊಂಡ ದಿನಾಂಕದಿಂದ ಇಪ್ಪತ್ತೊಂದು ದಿನಗಳೊಳಗೆ ರಿಜಿಸ್ತಾರ್, ಸೆಂಟ್ರಲ್ ರಿಜಿಸ್ಟ್ರೇಶನ್ ಸೆಂಟರ್ (ಸಿಆರ್ಸಿ), ಇಂಡಿಯನ್ ಇನ್ಸೌಟ್ಯೂಟ್ ಆಫ್ ಕಾರ್ಪೊರೇಟ್ ಅಫೇರ್ಸ್ (ಐಐಸಿಎ), ಪ್ರಾಟ್ ನಂ. 6, 7, 8, ಸೆಕರ್ 5, ಐಎಂಟಿ ಮಾನೇಸರ್, ಗುರಗಾಂವ್ ಜಿಲ್ಲೆ (ಹರ್ಯಾಣ), ಪಿನ್ ಕಮಾಂಕ - 122 050 ವಿಳಾಸಕ್ಕೆ ಲಿಖಿತ ರೂಪದಲ್ಲಿ ತಮ್ಮ ಆಕ್ಷೇಪಣೆಯನ್ನು ಸಲ್ಲಿಸಬೇಕು, ಜೊತೆಗೆ ಆಕ್ಷೇಪಣೆಯ ಒಂದು ಪ್ರತಿಯನ್ನು ಕಂಪನಿಯ ನೋಂದಾಯಿತ ಕಛೇರಿ ವಿಳಾಸಕ್ಕೆ ಕೂಡ ರವಾನಿಸಬೇಕು.

ದಿನಾಂಕ 30ನೇ ಆಗಸ್ಟ್, 2025

ポ &/- ポ &/-		ಸಹಿ/–
ಕಮಲ್ ಸಾಗರ್	ತಿಬಾನಿ ಸಾಗರ್	ಟೋಟಲ್ ಎನ್ವಿರಾನ್ ಮೆಂಟ್ ಬಿಲ್ಡಿಂಗ್ ಸಿಸ್ಟಮ್ಸ್ ಪ್ರೈವೇಟ್ ಲಿಮಿಟಿಡ್,
ನಿಯೋಜಿತ ಪಾಲುದಾರರು, ಡಿಪಿಐಎನ್: 00177959	ನಿಯೋಜಿತ ಪಾಲುದಾರರು, ಡಿಪಿಐಎನ್: 00653258	ಪ್ರತಿನಿಧಿಸುವವರು ದೀಪ್ತಿ ತೊಲಾಣಿ, ಪಾಲುದಾರರು, ಡಿಪಿಐಎನ್: 08191870

💵 🖳 ಪಂಜಾಬ್ ನ್ಯಾಷನಲ್ ಬ್ಯಾಂಕ್

ಆಸ್ತಿ ವಸೂಲಾತಿ ನಿರ್ವಹಣಾ ಶಾಖೆ (ಎಆರ್ಎಂಬಿ)" ನಂ.26–27, ರಹೇಜಾ ಟವರ್, (1ನೇ ಮಹಡಿ), ! ಎಂ.ಜಿ.ರಸ್ತೆ, ಬೆಂಗಳೂರು-560001.

ದೂ.ಸಂಖ್ಯೆ 080–25095087.ಇ–ಮೇಲ್: cs8191@pnb.co.in

ಸ್ಥಿರಾಸ್ತಿಗಳ ಮಾರಾಟಕ್ಕಾಗಿ ಮಾರಾಟದ ಸೂಚನೆ

ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ (ಎನ್ಫ್ರೋರ್ಸ್ಮ್ ಎಂಟ್) ನಿಯಮ 2002ರ ನಿಯಮ 8(6) ಪರತ್ತನ್ನು ಓದಿಕೊಂಡಂತೆ ಸೆಕ್ಯೂರಿಟೈಜೇಶನ್ ಅಂಡ್ ರೀಕನ್ ಸ್ಟಕ್ಷನ್ ಆಫ್ ಫೈನಾನ್ಷಿಯಲ್ ಅಸೆಟ್ಸ್ ಅಂಡ್ ಎನ್ಫ್ಫೋರ್ಸ್ ಮೆಂಟ್ ಆಫ್ ಸೆಕ್ಯೂರಿಟಿ ಇಂಟರೆಸ್ಟ್ ಆಕ್ಟ್ (ಸರ್ಫೇಸಿ) ಅಡಿಯಲ್ಲಿ ಸ್ಥಿರಾಸ್ತಿಯ ಮಾರಾಟಕ್ಕೆ ಇ-ಹರಾಜಿನ ಮಾರಾಟ ಪ್ರಕಟಣೆ. ಸಮಸ್ತ ಸಾರ್ವಜನಿಕರಿಗೆ ಮತ್ತು ನಿರ್ದಿಷ್ಟವಾಗಿ ಸಾಲಗಾರರು ಮತ್ತು ಜಾಮೀನುದಾರರಿಗೆ ಈ ಮೂಲಕ ಸೂಚಿಸುವುದೇನೆಂದರೆ ಕೆಳಗೆ ವಿವರಿಸಿರುವ ಸಾಲ ಪಡೆದವರಿಂದ ಬ್ಯಾಂಕಿಗೆ ಅಡಮಾನ ಮಾಡಿದ ಸ್ಥಿರಾಸ್ತಿಯನ್ನು ಸ್ಯಾಂಕಿನ ಅಧಿಕೃತ ಅಧಿಕಾರಿಯದರು,ಗಾಲ ನೀಡಿದವರು ರಚನಾತ್ಮಕವಾಗಿ/ಭೌತಿಕವಾಗಿ/ಸಾಂಕೇತಿಕವಾಗಿ ಸ್ವಾಧೀನಪಡಿಸಿಕೊಂಡಿದ್ದು ಈ ಸ್ಥಿರಾಸ್ತಿಯನ್ನು ಗಾಲದ ಬಾಕಿಯ ವಸೂಲಾತಿಗಾಗಿ "ಎಲ್ಲಿದೆಯೋ ಹಾಗೆಯೇ ಾತಿಯಲ್ಲಿ", "ಹೇಗಿದೆಯೋ ಹಾಗೆಯೇ " ಮತ್ತು "ಏನಿದೆಯೋ ಹಾಗೆಯೇ ರೀತಿಯಲ್ಲಿ" ಕೆಳಗೆ ನೀಡಿರುವ ಕೋಷ್ಟಕದಲ್ಲಿ ತಿಳಿಸಿರುವ ದಿನಾಂಕದಂದು ಮಾರಾಟ ಮಾಡಲಾಗುವುದು. ಮೀಸಲು ಬೆಲೆ ರೀತಿಯಲ್ಲಿ ಹಾಗೂ ಮುಂಗಡ ಹಣ ಠೇವಣಿ (ಇಎಂಡಿ) ಈ ಕೆಳಗೆ ನೀಡಿರುವ ಕೋಷ್ಟಕದಲ್ಲಿ ವಿವರಿಸಿದಂತೆ ಆಯಾ ಸ್ವತ್ತುಗಳಿಗೆ ಅನ್ವಯಿಸುತ್ತದೆ.

ಹರಾಜಿನ ದಿನಾಂಕ : 16.09.2025, ಸಮಯ : ಬೆಳಗ್ಗೆ 11.00 ರಿಂದ ಸಂಜೆ 05.00

		<u> </u>		
_	ಶಾಖೆಯ ಹೆಸರು, ಕಸ್ಷಮರ್ ಐಡಿ, ಖಾತೆ ಹೆಸರು, ಖಾತೆ ಸಂ. ವ್ಯವಹರಿಸುವ ಅಧಿಕಾರಿ ಸಂಪರ್ಕ ಸಂಖ್ಯೆ	ಸ್ಥಿರಾಸ್ತಿ ಸ್ವತ್ತುಗಳ ವಿವರಣೆ/ ಅಡಮಾನ ಮಾಡಿರುವ ಮಾಲೀಕರ ಹೆಸರು (ಅಡಮಾನ ಮಾಡಿರುವ ಸ್ವತ್ತು(ಗಳು)	ಎ) 13(2)ರಡಿ ದಿನಾಂಕ ಬಿ) 13(4)ರಡಿ ದಿನಾಂಕ ಸಿ) ಸ್ವಾಧೀನ ವಿಧ ಡಿ) ಬಾಕಿ ಮೊತ್ತ	ಎ) ಮೀಸಲು ಬೆಲೆ ಬಿ) ಇಎಂಡಿ ಸಿ) ಬಿಡ್ ಗುಣಾಂಕದ ಮೊತ್ತ
1	ಶಾಖಾ ಕಛೇರಿ: ಜಯನಗರ (128700) ಎಸ್ಎಸ್ಜ್ ಎಕ್ಸ್ ಪೋರ್ಟ್ಸ್ & ಮಲ್ಲೆಲ್ಲಾ ಇನ್ಫ್ರಾಸ್ಟ್ರಕ್ಟರ್ ಪ್ರೈವೇಟ್ ಲಿಮಿಟೆಡ್ ಕಸ್ತಮರ್ ಐಡಿ: D11629471 & C00336502 ಖಾತೆ–128700870000988, 1287001B00005196, 1287001L0000049 & 1287009301013892 ವ್ಯವಹರಿಸುವ ಅಧಿಕಾರಿಯ ಸಂಪರ್ಕ ಸಂ. (9632786274)	ಎಲ್ಲಾ ಭಾಗ ಮತ್ತು ವಿಭಾಗಗಳಲ್ಲವೂ ಸೇರಿದಂತೆ ಸ್ವತ್ತಿನ ಸಂಖ್ಯೆ- 308/109 (ಹಳೇ ಸೈಟ್ ಸಂಖ್ಯೆ- 308), ಒಟ್ಟು ವಿಸ್ತೀರ್ಣ 3039 ಚದರ ಅಡಿ ಹೊಂದಿದ್ದು, 2ನೇ ಮುಖ್ಯ ರಸ್ತೆ, 23ನೇ ಅಡ್ಡರಸ್ತೆ, 6ನೇ ಬ್ಲಾಕ್, ಜಯನಗರ, ಯಡಿಯೂರು ವಾರ್ಡ್-157, ಬೆಂಗಳೂರು-560070. ಮತ್ತು ಚಕ್ಕುಬಂಧಿ: ಪೂರ್ವಕ್ಕೆ : ರಸ್ತೆ, ಪಶ್ಚಿಮಕ್ಕೆ : ಖಾಸಗಿ ಆಸ್ತಿ, ಉತ್ತರಕ್ಕೆ : ನೀಲಕಂಶ ಮತ್ತು ದಕ್ಷಿಣಕ್ಕೆ : ಸ್ವತ್ತಿನ ಸಂಖ್ಯೆ-307/7 ದಾನಿಗೆ ಸೇರಿದೆ.	ත) 04.02.2022	ಎ) ರೂ. 5.47.02,000/- ಬಿ) ರೂ. 54,70,200/- ಸಿ) ರೂ. 1,00,000/-
2	ಶಾಖಾ ಕಛೇರಿ: ಆರ್ಎಂವಿ ಎಕ್ಸ್ಟ್ ಟೆನೈನ್ (362500) ಬ್ರೈಟ್ ಎಂಟರ್ ಪ್ರೈಸಸ್ ಕಸ್ತಮರ್ ಐಡಿ: FJK002577 ಖಾತೆ ಸಂ–3625008700001613 ವ್ಯವಹರಿಸುವ ಅಧಿಕಾರಿಯ ಸಂಪರ್ಕ ಸಂ. (9632786274)		ಬ) 11.12.2013 ಸಿ) ಸಾಂಕೇತಿಕ ಡಿ) ರೂ. 29,97,762.00	ಎ) ರೂ. 62,24,000/- ಬಿ) ರೂ. 6,22,400/- ಸಿ) ರೂ. 50,000/-
3	ಶಾಖಾ ಕಛೇರಿ: ರಾಜಾಜಿ ನಗರ (408000), ಶ್ರೀ ಸಂದೇಶ್ ಎಚ್ ಕಸ್ಟಮರ್ ಐಡಿ: GAX004616 ಖಾತೆ ಸಂ-408000NC00005332, 4080009900000415 & 408000NG00005303 ವ್ಯವಹರಿಸುವ ಅಧಿಕಾರಿಯ ಸಂಪರ್ಕ ಸಂ. (9632786274)	ಎಲ್ಲಾ ಭಾಗ ಮತ್ತು ವಿಭಾಗಗಳೆಲ್ಲವೂ ಸೇರಿದಂತೆ ನಿವೇಶನ ಸ್ವತ್ತಿನ ಸಂ.109, ಖಾತಾ ನಂ.129, ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಹುರ ಹೋಬಳ, ಮಲ್ಲತ್ತಹಳ್ಳಿ ಗ್ರಾಮದಲ್ಲಿ ನೆಲೆಗೊಂಡಿದೆ. ಈಗ ಬಿಬಿಎಂಪಿ ಪಿಐಡಿ ಸಂಖ್ಯೆ– 129–129 109, ಬೆಂಗಳೂರು, ಪ್ರದೇಶದ ಅಳತೆ 854.63 ಚದರ ಅಡಿ ಹೊಂದಿದೆ. ಮಾರಾಟ ಪತ್ರದ ಪ್ರಕಾರ 1003 ಚದರ ಅಡಿ ವಿಸ್ತೀರ್ಣಕ್ಕೆ ವಿರುದ್ಧವಾಗಿ ಮತ್ತು ಚಕ್ಕುಬಂಧಿ: ಹೂರ್ವಕ್ಕೆ ರಸ್ತೆ, ಪಶ್ಚಿಮಕ್ಕೆ: 3 ಅಡಿ ದಾರಿ, ಚಂದ್ರಶೇಖರ್ ಮತ್ತು ಎಂ.ಎಚ್. ಮಂಜುನಾಥ್ ಅವರ ಸ್ವತ್ತು, ಉತ್ತರಕ್ಕೆ: ಮಾರಣ್ಣ ಅವರ ಸ್ವತ್ತು ಮತ್ತು ದಕ್ಷಿಣಕ್ಕೆ: ರಸ್ತೆ.	ಬಿ) 26.12.2016 ಸಿ) ಭೌತಿಕ ಡಿ) ರೂ.50,98,906.50 ಜೊತೆಗೆ ಮತ್ತಷ್ಟು ಬಡ್ಡಿ	ಎ) ರೂ. 45,05,000/- ಬಿ) ರೂ. 4,50,500/- ಸಿ) ರೂ. 50,000/-
4	ಶಾಖಾ ಕಛೇರಿ: ಇಜಿಎಲ್ ಬ್ಯುಸಿನೆಸ್ ಪಾರ್ಕ್, ದೊಮ್ಮಲೂರು (754700) ಕಲ್ಯಾಣ ಚಕ್ರವರ್ತಿ ಡಿ & ಶ್ರಾವಣಿ ಭೀಮಾನಿ, ಕಸ್ತಮರ್ ಐಡಿ: LEJ009050 ಖಾತೆ ಸಂ-754700NC00000527, ವ್ಯವಹರಿಸುವ ಅಧಿಕಾರಿಯ ಸಂಪರ್ಕ ಸಂ. (9632588100, 9572198220)	ಗ್ರಾಮ, ಅತ್ತಿಬೆಲೆ ಹೋಬಳಿ, ಬೆಂಗಳೂರು-560100 ನಲ್ಲಿದೆ ಮತ್ತು ಚಕ್ಕಬಂಧಿ ಈ ಕೆಳಗಿನಂತಿದೆ : ಹೂರ್ವಕ್ಕೆ - ಆಕಾಶಕ್ಕೆ ಮುಕ್ತ ಪಶ್ಚಿಮಕ್ಕೆ - ಸಾಮಾನ್ಯ ಕಾರಿಡಾರ್, ಉತ್ತರ - ಆಕಾಶಕ್ಕೆ ಮುಕ್ತ, ದಕ್ಷಿಣಕ್ಕೆ - ಸಾಮಾನ್ಯ ಕಾರಿಡಾರ್.	ಬಿ) 05.02.2019 ಸಿ) ಭೌತಿಕ ಡಿ) ರೂ.47.70,405.00 20-07-2018 ರಂತೆ ಎನ್.ಪಿಎ ದಿನಾಂಕದಿಂದ ಮತ್ತಷ್ಟು ಬಡ್ಡಿ ಮತ್ತು ಇತರೆ ತುಲ್ಕಗಳು.	ಎ) ರೂ. 45,82,000/- ಬಿ) ರೂ. 4,58,200/- ಸಿ) ರೂ. 50,000/-
5	ಶಾಖಾ ಕಛೇರಿ : ಇಜಿಎಲ್ ಬ್ಯುಸಿನೆಸ್ ಪಾರ್ಕ್, ದೊಮ್ಮಲೂರು (754700) ಎನ್ ರಘು ನಂದನ್ ಕಸ್ತಮರ್ ಐಡಿ : LEJ010074 ಖಾತೆ ಸಂ-754700NC00001191 ವ್ಯವಹರಿಸುವ ಅಧಿಕಾರಿಯ ಸಂಪರ್ಕ ಸಂ. (9632588100, 9572198220)	ವಸತಿಯುತ ಸ್ವತ್ತು ನಾಲ್ಕನೇ ಮಹಡಿ, 2 ಬಿಹೆಚ್ ಕೆ ಹೊಂದಿರುವ ಫ್ಲಾಟ್ ನಂ.403, ಎಸ್ ವಿ ಫ್ಲೋರಾ ಎಂದು ಕರೆಯಲ್ಪಡುವ ಅಪಾರ್ಟ್ ಮೆಂಟ್ ಕಟ್ಟಡವು ಅಳತೆ 1225 ಚದರ ಅಡಿ ವಿಸ್ತೀರ್ಣದ ಸೂಪರ್ ಬಿಲ್ಡ್ ಅಪ್ ಪ್ರದೇಶವನ್ನು ಹೊಂದಿದ್ದು, ಜೊತೆಗೆ 260 ಚದರ ಅಡಿ ಅವಿಭಜಿತ ಪಾಲು ಮತ್ತು ಆಸ್ತಿಯಲ್ಲಿ ಆಸಕ್ತಿಯನ್ನು ಹೊಂದಿದೆ. ಸ್ವತ್ತಿನ ಸಂಖ್ಯೆ 15, ಖಾತಾ ಸಂಖ್ಯೆ 60/2, ಸಿಎಂಸಿ ಖಾತಾ ಸಂಖ್ಯೆ 365/60-2/15, ಸಿಂಗಸಂದ್ರ ಗ್ರಾಮ, ಬೇಗೂರು ಹೋಬಳಿ, ಬೆಂಗಳೂರು ದಕ್ಷಿಣ ತಾಲ್ಲೂಕಿನಲ್ಲಿದೆ. ಅಳತೆ ಹೂರ್ವದಿಂದ ಪಶ್ಚಿಮಕ್ಕೆ 50 ಅಡಿ, ಉತ್ತರದಿಂದ ದಕ್ಷಿಣಕ್ಕೆ 80 ಅಡಿ, ಈಗ ಸ್ವತ್ತು ಬಿಬಿಎಂಪಿ ಆಡಳಿತದ ಕಾನೂನು ವ್ಯಾಪ್ತಿಗೆ ಬರುತ್ತದೆ. ಖಾತಾ ಸಂಖ್ಯೆ 264/365/60/2/15.	ಬಿ) 09.01.2024 ಸಿ) ಭೌತಿಕ ಡಿ) ರೂ.70,23,713.50 31.08.2023 ರಂತೆ ಮತ್ತಷ್ಟು ಬಡ್ಡಿ ಮತ್ತು ಇತರೆ	ಎ) ರೂ. 34,92,000/- ಬ) ರೂ. 3,49,200/- ಸಿ) ರೂ. 50,000/-

ನಿಯಮಗಳು ಮತ್ತು ನಿಬಂಧನೆಗಳು

ಮಾರಾಟವು ಭದ್ರತಾ ಹಿತಾಸಕ್ತಿ (ಜಾರಿ) ನಿಯಮಗಳು 2002 ರಲ್ಲಿ ಸೂಚಿಸಲಾದ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ ಮತ್ತು ಕೆಳಗಿನ ಮುಂದಿನ ಷರತ್ತುಗಳಿಗೆ ಒಳಪಟ್ಟಿರುತ್ತದೆ: 1. ಆಸ್ತಿಗಳನ್ನು "ಎಲ್ಲಿ ಆಧಾರವಿದೆಯೋ ಹಾಗೆ" ಮತ್ತು "ಯಾವುದು ಆಧಾರವಿದೆಯೋ ಹಾಗೆ" ಮತ್ತು "ಯಾವುದೇ ಆಧಾರವಿದೆಯೋ" ಎಂದು ಮಾರಾಟ ಮಾಡಲಾಗುತ್ತಿದೆ.

2. ಇಲ್ಲಿ ಮೇಲಿನ ವೇಳಾಪಟ್ಟಿಯಲ್ಲಿ ನಿರ್ದಿಷ್ಟಪಡಿಸಿದ ಸುರಕ್ಷಿತ ಆಸ್ತಿಗಳ ವಿವರಗಳನ್ನು ಅಧಿಕೃತ ಅಧಿಕಾರಿಯ ಅತ್ಯುತ್ತಮ ಮಾಹಿತಿಗೆ ಹೇಳಲಾಗಿದೆ, ಆದರೆ ಅಧಿಕೃತ ಅಧಿಕಾರಿಯು ಉತ್ತರಿಸುವುದಿಲ್ಲ. ಈ ಘೋಷಣೆಯಲ್ಲಿನ

ಯಾವುದೇ ದೋಷ, ತಪ್ಪು ಹೇಳಿಕೆ ಅಥವಾ ಲೋಪಕ್ಕಾಗಿ. " 3. ದಿನಾಂಕ: 16.09.2025ರಂದು ಬೆಳಿಗ್ಗೆ 11.00 ರಿಂದ ಸಂಜೆ 5 ಗಂಟೆಯವರೆಗೆ ವೆಬ್ಸೈಟ್ https://baanknet.com ನಲ್ಲಿ ಒದಗಿಸಲಾದ ಇ–ಹರಾಜು ವೇದಿಕೆಯ ಮೂಲಕ ಕೆಳಗೆ ಸಹಿ ಮಾಡಿದವರು ಮಾರಾಟವನ್ನು ಮಾಡುತ್ತಾರೆ. 4. ಇ–ಹರಾಜಿಗಾಗಿ ಪ್ಲಾಟ್ಫ್ ಫಾರ್ಮ್ (https://baanknet.com) ಅನ್ನು ಇ– ಹರಾಜು ಸೇವಾ ಪೂರೈಕಿದಾರ M/s PSB ಅಲೈಯನ್ನ್ ಪ್ರೈಲಿಮಿಟೆಡ್ಸ್, ನ ನೊಂದಾಯಿತ ಕಛೇರಿ ಯುನಿಟ್ 1, 3ನೇ ಮಹಡಿ, VIOS ಕರ್ಮರ್ಷಿಯಲ್ ಟವರ್, ವಡಾಲಾ ಟ್ರಕ್ ಟರ್ಮಿನಲ್ ಹತ್ತಿರೆ, ವಡಾಲಾ ಮೂರ್ವ. ಮುಂಬೈ 400037 ಇಲ್ಲಿ ಹೊಂದಿರುತ್ತಾರೆ. (ಹೆಲ್ಡ್ ಡೆಸ್ಟ್ ಸಂಖ್ಯೆ +91 8291220220, ಇಮೇಲ್ ಐಡಿ: support. baanknet@psballiance.com). ಉದ್ದೇಶಿತ ಬಿಡ್ಡುದಾರರ್/ಖಲೀದಿದಾರರ ಅಗತ್ಯವಿದೆ. ಇ–ಹರಾಜು ಸೇವೆ ಒದಗಿಸುವವರ ವೆಬ್ ಸೈಟ್ https://baanknet.com ನಲ್ಲಿ ಇ–ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಈ ಸೇವಾ ಹೂರೈಕೆದಾರರು ಪೋರ್ಟಲ್ ನಲ್ಲಿ ಇ-ಹರಾಜಿನ ಕುರಿತು ಆನ್ ಲೈನ್ ಪ್ರಾತ್ಯಕ್ಷಿಕೆ/ ತರಬೇತಿಯನ್ನು ಸಹ ನೀಡುತ್ತಾರೆ.

2002ರ ಸರ್ಫೇಸಿ ಕಾಯ್ದೆಯ ನಿಯಮ 8(6)ರ ಅಡಿಯಲ್ಲಿ ಶಾಸನಬದ್ದ 15 ದಿನಗಳ ಮಾರಾಟದ ಸೂಚನೆ

ಸಹಿ/- ಅಧಿಕೃತ ಅಧಿಕಾರಿ & ಮುಖ್ಯ ಪ್ರಬಂಧಕರು : ಬೆಂಗಳೂರು ದಿನಾಂಕ : <u>30.08.2025</u> ಪಂಜಾಬ್ ನ್ಯಾಷನಲ್ ಬ್ಯಾಂಕ್ (ಸೆಕ್ಯೂರ್ಡ್ತ್ ಕ್ರೆಡಿಟರ್)

CAUTION - Readers are advised to make appropriate enquiries while responding to advertisements in these columns. Kannada Prabha Publications Ltd., does not vouch for any claims made by the advertisers. The Printer, Publisher, Editor and Owner of Kannada Prabha Publications Ltd., shall not be held responsible/liable for any consequences, in case such claims are found to be false.

PUBLIC NOTICE

It is hereby brought to notice of general public that my client intends to purchase the site property bearing Municipal Khatha No. 180/4310/4758, Now E-Khatha No. 12 523-236, Ward No. 1 N.E.S. Layout Maga 523-23b, Ward No. 1 N.E.S. Layout Magadi Town, Bangalore South District measuring to an extent of East-West: 30 feet and North-South: 35+55/2 feet bounded by East: Municipal Conservancy Galli, West: Municipal Road, North: House of G.Papanna and South: Road from its owner of and South: Noad from its owner of Sri.M.V.Prasanna S/o Late M.R Veerabhadraiah Residing at No.209/A Near Ramamani Nursing Home, 57th Cross 4th Block, Rajajinagara, Bangalore North Bengaluru-560/10. It is Notice issued to beingauru-500/10. It is notice issued to the General Public, if anybody have any sort of right, title and interest or any valid objections, they shall inform and file their written submissions, if any within period of 5 days from the date of publication of this Notice Spiling which may discuss their Notice, failing which my client shall proceed with the sale transaction as a conafide purchaser of above property.

Sri. THYAGARAJA .S, Advocate No. 409, 1st Floor, 20th Main, 1st Block, Rajajinagara, Bangalore-10. Ph. No. 9880460493

BEFORE THE CITY CIVIL AND SESSION COURT AT BENGALURU (CCH-03) P & S.C. No. 265/2025

S. Ravindran, Aged about 66 years, Residing at: No 14/102, Lakshmi Nivas, 22nd Main Road admanabhanagar, VTC: BSK 2nd Stage, Banashanka I Stage, Bengaluru-560070.Petitioner No. Mr. Aravind Srivatsa R., S/o. Late S. Ravindra 2) Mr. Aravind Srivatsa R., S/o. Late S. Ravindran Aged about 4) years, No. 55/3, Falt No. 108, S final Apis., 1st Main Road, Tata Silk Farm Basavanapud Bengaluru 560 004.

3) Ms. Mandial R., D/o. Late S. Ravindran, Aged abou 35 years, Residing at #241, 9th Cross, 2nd Stage Sriramapura Mysors, J. Textension, Mysore-570022 Presently residing at: Add U.S. Address.

Whereas, the above named petitioners have filed a petition before Court under Section 372 of Indian Succession Act, for grant of Succession certificate in favor of Petitioner No. 1, in respect of Schedule mentioned below. The below mentioned schedule w held by Late, S. Ravindran, husband of the Petition

nterested parties are hereby called upon to appe interested parties are nereby called upon to appre-before the above mentioned Court, in person or throug pleader duly instructed on 18.10.2025 at 11 a.m inform to show cause against the petitioners, failing th petition will be heard and decided Ex-parte.

Name of the company		No. o share	
Titan Industries Ltd.	23885401- 23888780	3380	
Franklin Templeton	Folio No: 14966649,	All	
Mutual Fund	14054464 & 14444934		
Given under my hand and seal of this court on			

Advocate For Petitioner: Rakesh Kini, Advocate 583, Ranka Park, Lal Bagh Main Rd, Richmond Circle Bangaluru, 560027, Mob-99013 30606.

PUBLIC NOTICE

My Client M/s. UCO Bank Indiranagai Branch Bengaluru Rep. Authorised Officer represent that Docket/File containing the original documents pertaining to Smt. Shantha Rajagopal Customer who has secured various loans from 2002 to 2024 at various branches of UCO bank for the various branches of UCO bank for the property bearing No.7, BM-206, Block-1, Hennur Road, Banaswadi Road Extension measuring East to west 9.15 meters, north to south 6.10 Meters bearing PID No.88-250-7BM-206 in BBMP Banaswadi Ward No.88 being bounded on East by: Site No.7 CM-205, West by: 7th Main Road, North by: Site No. 7 BM-208 and South by: Site No.7BM-204. That for the said purpose has deposited Original documents being Possession Certificate, Khatha Certificates, Transfer Possession Transfer Agreement, Transfer Possession Certificate Sale Deed executed and issued by Bangalore Development Authority and Chatha certificate and Extract issued by Bruhat Bangalore Mahanagara Palike. My client represents that in spite of the best efforts the documents are not traceable My client further represents that they have Lodged a complaint, secured Lost Report No. 1759907/2025 dated 19/08/2025. My client represents that Loss of documents Affidavit was executed and Notarised before Sri. Shiva Kumara M.N. Notary Govt. of India bearing Notary Reg. No. 504 in Book 12 at page 96 dated 28.08.2025. to secure Certified/Duplicate documents. My client represents that Smt. Shantha

Rajagonal is the absolute owner of the aforesaid property. Hence the Public are hereby notified that if anyone is in possession of the above said Origina Documents the same may be handed over to the undersigned within **Seven (7) days** from the date of this Public Notice. Kalyan Chakravarthy .P, Advocate

No. 357, 2nd Cross, 12th Street. Vinayakanagara, KR Puram, Bengaluru- 560 036. (M) 98455 80966. E-Mail: kcpadv@gmail.com

AND: NIL PUBLIC NOTICE

No.1 and father of Petitioner No.2 and 3, who expired of 25.03.2024.

SCHEDULE ASSETS		
Name of the company	Distinctive No.	No. of shares
Titan Industries Ltd.	23885401- 23888780	3380
Franklin Templeton	Folio No: 14966649,	All
Mutual Fund	14054464 & 14444934	l

IN THE COURT OF THE HON'BLE 42nd ADDL. CITY CIVIL & SESSIONS JUDGE AT BANGALORE (CCH-43) O.S. No. 6411/2023

ದಿನಾಂಕ: ಆಗಸ್ಟ್ 30, 2025

ಸಳ: ಬೆಂಗಳೂರು

BETWEEN: Karnataka Gramin Bank A Regional Rural Bank, having its Head offic at Bellary and a Branch amongst other place at Site Nos.2 and 3, 1st Floor, 10th Mair Sonnenahalli Circle, Doddabasthi Road, Ullala Jpanagara Post, Chikkabasti Branch, Bangalore-560 056. Represented by its Manager Smt. Sreelakshmi B.L. ...**PLAINTIFF** AND: Sri. Velu G (Borrower) and another ... DEFENDANTS

SUMMONS TO THE DEFENDANTS

1. Sri. Velu.G (Borrower), S/o. Govindappa Aged about 47 years, R/at No.11 2nd Cross, Halaguddahalli, Janatha Colony Znd Cross, Halaguddanill, Janatha Colony, Bangalore-560026. 2. Sri. H. R. Subhashchandra (Guarantor), S/o Revanna, Aged about 43 years, R/at No.305, 2nd Main, Balaji Layout, Mallathahalli, Bangalore-560056. Take summons that the plaintiff has filled sui

lake summons that the plaintin has filled suit against you and other defendant for money recovery of pay Rs.3,23,557/- future Interest at 12,75 % P.A and also against their immovable assets or other movable assets and for such other reliefs before this Honble Court deems fit to grant in the circumstances of the case and in the interest fursities. of the case and in the interest of justice. You are hereby summonsed to appear before this Hon'ble Court, either in person or through

this Horble Court, either in person or through the pleader on 15/09/2025 at 11:00 A.M to answer the same, failing which the matter will be heard and declared as ex-parte. DESCRIPTION OF THE MORTGAGED PROPERTY

All that piece and parcel of the Residential Property bearing Site No.305, Assessment/Khatha No.86/5/305, 305/305/215, situated at Wallathahalli, Yeshwanthpura Hobli, Bangalore North Taluk, Bangalore measuring East to West 45 feet, North to South 50 feet and bounded as follows: East by: passage, West by: Drainage, North by: Site No.304, South by: Site No.305 A.

Given under my hand and seal of this court on 23/08/2025. By order of the Court, Senior Sheristedar, City Civil Court, Bangalore.

Advocate for Plaintiff Mr. ASHWIN S HALADY Off: No.105, 1st Floor, Pranava complex, 5th Cross, Malleshwarm, Opp to Smart Bazar, Bangalore-560003.

ಬ್ಯಾಂಕ್ ಆಫ್ ಬರೋಡ

ನಂ.86 & 87, ಧವಲಾ ಕಾಂಪ್ಲೆಕ್ಸ್, ಕಾವೇರಿ ಲೇಔಟ್, ನಾಗರಭಾವಿ ಮುಖ್ಯ ರಸ್ತೆ, ಅಮರಜ್ಯೋತಿ ನಗರ, ಬೆಂಗಳೂರು-560040. ಫೋ. 080 23147080/7081, ಇ-ಮೇಲ್: amarjy@bankofbaroda.com

ನಿಮ್ಮ ಕೋರಿಕೆಯಂತೆ, ಬ್ಯಾಂಕು ತನ್ನ **ಬ್ಯಾಂಕ್ ಆಫ್ ಬರೋಡ ಅಮರಜ್ಯೋತಿ ನಗರ ಶಾಖೆದಿಂದ** ಈ ಕೆಳಕಂಡ ವ್ಯಕ್ತಿಗಳಿಗೆ ಆಧಾರಿತ ಸ್ವತ್ತುಗಳಿಗೆ ಪ್ರತಿಯಾಗಿ ಸಾಲ ಸೌಲಭ್ಯಗಳನ್ನು ಒದಗಿಸಿರುತ್ತದೆ. ನೀವು ಭದ್ರತಾ ಒಪ್ಪಂದಗಳು/ ದಸ್ತಾವೇಜುಗಳ ಮೂಲಕ ಮತ್ತು ಹಕ್ಕು ಪತ್ರಗಳ ಠೇವಣಿಯ ಮೂಲಕ ಅಡಮಾನ ಒದಗಿಸಿ ಯಾವ ಆಸ್ತಿಯ ಮೇಲೆ ಭದ್ರತೆ ನೀಡಿದ್ದೀರೋ ಅದರ ವಿವರಗಳನ್ನು ಸಹ ಈ ಕೆಳಗೆ ತಿಳಿಸಲಾಗಿದೆ. ಹಣಕಾಸಿನ ನೆರವು ಸೌಲಭ್ಯಗಳ ಕಾರ್ಯಾಚರಣೆ ಮತ್ತು ನಿರ್ವಹಣೆ (ಸಾಲದ ಮರುಪಾವತಿ) ಸಮರ್ಪಕವಾಗಿಲ್ಲದ್ದರಿಂದ ಆರ್ಬಿಐ ನಿರ್ದೇಶನದಸೂತ್ರ/ಮಾರ್ಗದರ್ಶಿ ಸೂತ್ರಗಳ ಪ್ರಕಾರ ಈ ಸಾಲಗಳನ್ನು ನಿರ್ವಹಣಾ ರಹಿತ ಸ್ವತ್ತುಗಳು ಎಂದು ವರ್ಗೀಕರಿಸಲಾಗಿದೆ. ಸಾಲದ ಅಸಲಿನ ಮೊತ್ತ ಹಾಗೂ ಅದರ ಮೇಲಿನ ಬಡ್ಡಿಯನ್ನು ಮರುಪಾವತಿ ಮಾಡಲು ಸಾಲಗಾರರು

ವಿಫಲರಾಗಿರುವುದರಿಂದ ಮತ್ತು ಹೊಣೆಗಾರಿಕೆಯನ್ನು ನಿರ್ವಹಿಸುವಂತೆ ಸಾಲವನ್ನು ಮರುಪಾವತಿ

ಮಾಡುವಂತೆ ನಿಮಗೆ ರಿಜಿಸ್ಪರ್ಡ್ ಎಡಿ ಮೂಲಕ ಕಳುಹಿಸಲಾಗಿದ್ದ ಡಿಮ್ಯಾಂಡ್ ನೋಟೀಸನ್ನು

2002ರ ಸಬ್-ಸೆಕ್ಷನ್ (2) ಸೆಕ್ಷನ್ 13 ರನ್ನು ಸರ್ಫೇಸಿ ಆಕ್ಟ್ ಓದಿಕೊಂಡಂತೆ ನೋಟೀಸು

ಸ್ತೀಕರಿಸದೇ ಇರುವುದರಿಂದ/ ವಾಪಸ್ತು ಕಳುಹಿಸಿರುವುದಿಂದ ಈ ನೋಟೀಸನ್ನು ಪ್ರಕಟಿಸಲಾಗಿದೆ. 1. ಸಾಲಗಾರರ / ಸಹ ಸಾಲಗಾರರ / ಅಡಮಾನದಾರರ / ಜಾಮೀನುದಾರರ ಹೆಸರು ಮತ್ತು ವಿಳಾಸ: (1) ಮೆn ಶ್ರೀ ಲಕ್ಷ್ಮೀ ವೆಂಕಟೇಶ್ವರ ಗಾರ್ಮೆಂಟ್ಸ್ ಮಾಲೀಕರು: ಶ್ರೀಮತಿ ಮಮತಾ. ಕೆ ನಂ. 89, 1 ನೇ ಮಹಡಿ. 4 ನೇ ಕ್ರೌಸ್, ಮಾರುತಿನಗರ, ಮಾದೇಶ್ವರನಗರ ಮುಖ್ಯ ರಸ್ತೆ, ಹೇರೋಹಳ್ಳಿ, ಬೆಂಗಳೂರು 56**0091 ಮತ್ತೊಂದು ವಿಳಾಸ: ಶ್ರೀಮತಿ ಮಮತಾ ಕೆ** ನಂ. 62/2, 1 ನೇ ಕ್ರಾಸ್, 5 ನೇ ಮುಖ್ಯ ರಂಗನಾಥಪುರ, ಕಾಮಾಕ್ಷಿಪಾಳ್ಯ, ಬಸವೇಶ್ವರ ನಗರ, ಬೆಂಗಳೂರು – 560079 **ಮತ್ತೊಂದು ವಿಳಾಸ**:

ುಮತ.ಕೆ, ನಂ 235/234, 14ನೇ ಮುಖ್ಯ ರಸ್ತೆ, ವೃಷಭಾವತಿ ನಗರ, ಕಾಮಾಕ್ಷಿಪಾಳ್ಯ, ಬೆಂಗಳೂರು – 560079. ಸ್ವರೂಪ ಮತ್ತು ಸೌಲಭ್ಯದ ಪ್ರಕಾರ ಮಿತಿ (ರೂ.) O/s ದಿನಾಂಕ: 09.08.2025 ರಂತೆ (ದಿನಾಂಕ: ಲಕ್ಷಗಳಲ್ಲಿ 09.08.2025 ರವರೆಗಿನ ಬಡ್ಡಿಯನ್ನು ಒಳಗೊಂಡಂತೆ) Rs. 21,52,198.82 + unapplied interest + 10.75% reversed interest + charges if any Rs. ACCOUNT: 47160600002925 [Total Dues mentioned abo 24.25 Lacs

Present) Contractual dues of Rs. 20,84,649.20 and Interest Amount of Rs. 67549.62]

ಭದ್ರತಾ ಆಸ್ತಿಯ ವಿವರ: ಪ್ರಾಥಮಿಕ ಭದ್ರತೆ: All the Machineries, equipment and assets of the firm moi specifically but not exclusively following Machineries and equipment as per Tax Invoice No CAE/12/24-25 (E-WayBill No: 161871253169) Dt.04-06-2024 1.Jack Kaja Computerised machine (Qty:1) 2. Jack Button Computerised Machine (Qty:1) 3. Ind Over Lock Sewing Machine Full Set (E3-5M2) (Qty:3) 4.Ind Feed of the Arm Sewing Machine Full Set (T9270D) (Qty:2) 5. IND Sewing Machine (C2) (Qty:3 6.IND Auto Trimmer Single needle Full Set (A2B) (Qty : 10) 7.Ind Single Needle Sewing machine Full Se (A3b) (Qty.5) 8. KANSAI SPECIALUZED MACHINE (Qty : 2) 9.FUCEN FT-02 (Qty : 9). Security Agreement : Loan cum Hypothecation agreement (LDOC -144B) Dt. 19-04-2024 CERSAI SI ID

ನಿರಂಗು 30000. ಬರಬೇಕಾದ ಬಾಕಿ ಮೊತ್ತ: ದಿನಾಂಕ: 09.08.2025 ರಂತೆ ರೂ. 21,52,198.82 ಮತ್ತು ಅನ್ವಯಿಸದ ಬಡ್ಡಿ ಇಲ್ಲಿ ಉಲ್ಲೇಖಿಸಲಾದ ಒಟ್ಟು ಬಾಕಿಗಳು **ರೂ. 20,84,649.20** ರ ಒಪ್ಪಂದದ ಬಾಕಿಗಳು ಮತ್ತು ರೂ. 67,549.62 ರ ಬಡ್ಡಿ ಮೊತ್ತವನ್ನು ಒಳಗೊಂಡಿವೆ]. ಎನ್ಪಿಎ ದಿನಾಂಕ : 17.06.2025

ಡಿಮ್ಯಾಂಡ್ ನೋಟಿಸ್ ದಿನಾಂಕ: 13.08.2025 ಈ ನೋಟೀಸಿನ ದಿನಾಂಕದಿಂದ 60 ದಿನಗಳ ಒಳಗೆ ಮೇಲೆ ತಿಳಿಸಿದ ಸಾಲದ ಮೊತ್ತ ಮತ್ತು ಬಡ್ಡಿ ಮತ ಪ್ರಾಸಂಗಿಕ ಖರ್ಚು ವೆಚ್ಚಗಳನ್ನು ಪಾವತಿಸದಿದ್ದಲ್ಲಿ ಬ್ಯಾಂಕು ಸರ್ಫೇಸಿ ಆಕ್ಟ್ ಸೆಕ್ಷನ್ 13ರ ಸಬ್ಸೆಕ್ಷನ್ (4)ರ ಪ್ರಕಾರ ಎಲ್ಲಾ ಅಥವಾ ಯಾವುದೇ ಹಕ್ಕನ್ನು ಚಲಾಯಿಸಬೇಕಾಗುತ್ತದೆ ಸಕ್ಷನ್ 13ರ ಸಜ್ ಸೆಕ್ಷನ್ 13ರ ಪ್ರಕಾರ, ಷೆಡ್ಕೂಲ್ ನಲ್ಲಿ ಸೂಚಿಸಿರುವ ಭದ್ರತೆಯಾಗಿ ಒದಗಿಸಿರುವ ಆಸ್ತಿಗಳನ್ನು ಬ್ಯಾಂಕಿನ ಲಿಖಿತ ಒಪ್ಪಿಗೆ ಕಡೆಯದೆ ಮಾರಾಟದ ಮೂಲಕ ವರ್ಗಾಯಿಸುವುದಕ್ಕಾಗಲೀ, ಭೋಗ್ಯಕ್ಕೆ ನೀಡುವುದಕ್ಕಾಗಲೀ, ನಿಮಗ ಅಧಿಕಾರವಿರುವುದಿಲ್ಲ. ಈ ನೋಟೀಸನ್ನು ಮುಂದೆ ಬ್ಯಾಂಕ್ ಯಾವುದೇ ಕ್ರಮಗಳನ್ನು ಕೈಗೊಳ್ಳುವುದಕ್ಕೆ ಅಥವಾ ಅನ್ವಯವಾಗುವ ಬೇರೆ ಯಾವುದೇ ಕಾನೂನುಬದ್ಧ ಕರಾರುಗಳನ್ನು ಅಗತೃವಾದಲ್ಲಿ ಚಲಾಯಿಸುವುದಕ್ಕೆ ಇರುವ ಹಕ್ಕುಗಳ ಬಗ್ಗೆ ಪೂರ್ವಾಗ್ರಹವಿಲ್ಲದೆ ಹೊರಡಿಸಲಾಗಿದೆ.

ಸಹಿ/- ಮುಖ್ಯ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡ

ಕ್ಸೆಲ್ಫ್ಮೊಕ್ ವಿನ್ಯಾಸ ಮತ್ತು ಟೆಕ್ ಲಿಮಿಟೆಡ್

ి. సిఐఎన్: L72200KA2015PLC082873

ನೋಂದಾಯಿತ ಕಚೇರಿ: ನಂ.57, 13ನೇ ಕ್ರಾಸ್, ನಾವೆಲ್ ಬಿಸಿನೆಸ್ ಪಾರ್ಕ್, ಹೊಸೂರು ರಸ್ಕೆ, ಆನೆಪಾಳ್ಯ, ಆಡುಗೋಡಿ, ಬೆಂಗಳೂರು – 560030 ದೂರವಾಣಿ: (+91) 6364316889; ಇಮೇಲ್: vaishali.kondbhar@xelpmoc.in; ವೆಬ್ಸ್ಟ್ www.xelpmoc.in

ಹತ್ತನೇ ವಾರ್ಷಿಕ ಸಾಮಾನ್ಯ ಸಭೆಯ ಬಗೆಗಿನ ಮಾಹಿತಿ ಕಂಪನಿಯ ಸದಸ್ಯರ ಹತ್ತವೇ ವಾರ್ಷಿಕ ಸಾಮಾನ್ಯ ಸಭೆಯು ("ಎಜಿಎಂ") ಮಂಗಳವಾರ, ಸೆಪ್ಟೆಂಬರ್ 30, 2025 ರಂದು ಸಂಜೆ 4:00 ಗಂಟೆಗೆ (ಭಾರತೀಯ ಕಾಲಮಾನ) ವಿಡಿಯೋ ಕಾನ್ಫರಸ್ಸಿಂಗ್ (ವಿಸಿ) / ಇತರೆ ಧ್ವನಿ ದೃಶ್ಯ ವಿಧಾನದ (ಒಎವಿಎಂ) ಮೂಲಕ ನಡೆಯಲಿದೆ. ಈ ಸಭೆಯು ಕಂಪನಿಗಳ ಕಾಯಿದೆ, 2013 ಮತ್ತು ಅದರ ಅಡಿಯಲ್ಲಿ ಮಾಡಿದ ನಿಯಮಗಳು ಮತ್ತು ಭಾರತೀಯ ಷೇರು ವಿನಿಮಯ ಮಂಡಳಿ (ಲಿಸ್ಟಿಂಗ್ ಭಾಧ್ಯತೆಗಳು ಮತ್ತು ಬಹಿರಂಗಗೊಳಿಸುವಿಕೆ ಅಗತ್ಯಗಳು) ನಿಯಮಾವಳಿ, 2015 ರ ಅನ್ವಯ, ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ

ಬಾಧ್ಯತೆಗಳು ಮತ್ತು ಬಹಿರಂಗಗಳಿಸುವಿಕೆ ಆಗತ್ಯಗಳು) ನಿಯಮಾವಳಿ, 2015 ರ ಅನ್ವಯ, ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ("ಎಂಸಿಎ") ಮತ್ತು ಭಾರತೀಯ ಷೇರು ವಿನಿಮಯ ಮಂಡಳಿ ("ಸೆಬಿ") ಹೊರಡಿಸಿದ ಅನ್ವಯವಾಗುವ ಎಲ್ಲಾ ಸುತ್ತೋಲೆಗಳಿಗೆ ಅನುಸಾರವಾಗಿ, ಎಜಿಎಂಗೆ ಕರೆಯುವ ನೋಟೀಸ್ನಲ್ಲಿ ನಿಗದಿಪಡಿಸಿದ ವ್ಯವಹಾರಗಳನ್ನು ನಿರ್ವಹಿಸಲು ನಡೆಸಲಾಗುವುದು. ಎಜಿಎಂನ ನೋಟೀಸ್ ಮತ್ತು ಹಣಕಾಸಿನ ವರ್ಷ 2024-25 ಕ್ಕೆ ಲೆಕ್ಕಪರಿಶೋಧಿತ ಪ್ರತ್ಯೇಕ ಮತ್ತು ಕ್ರೋಡೀಕೃತ ಹಣಕಾಸು ವಿವರಗಳು, ಮಂಡಳಿಯ ವರದಿ, ಲೆಕ್ಕಪರಿಶೋಧಕರ ವರದಿ ಮತ್ತು ಅದರೊಂದಿಗೆ ಲಗತ್ತಿಸಬೇಕಾದ ಇತರ ದಾಖಲೆಗಳನ್ನು ಕಂಪನಿಯ / ರಿಜಿಸ್ಟ್ಯಾರ್ ಮತ್ತು ಷೇರು ವರ್ಗಾವಣೆ ಏಜೆಂಟ್, ಕೆಫಿನ್ ಟೆಕ್ನಾಲಜೀಸ್ ಲಿಮಿಟೆಡ್ ("ಕೆಫಿನ್ಟ್ ಟೆಕ್") / ಡೆಪಾಸಿಟರಿ ಪಾರ್ಟಿಸಿಪಂಟ್(ಗಳು) / ಡೆಪಾಸಿಟರೀಸ್ನಲ್ಲಿ ತಮ್ಮ ಇ-ಮೇಲ್ ವಿಶಾಸವನ್ನು ನೋಂದಾಯಿಸಿರುವ ಸದಸ್ಯರಿಗೆ ಇ-ಮೇಲ್ ಮೂಲಕ ಕಳುಹಿಸಲಾಗುತ್ತದೆ. ಹಣಕಾಸಿನ ವರ್ಷ 2024-25 ರ ವಾರ್ಷಿಕ ವರದಿಯ ಸಂಪೂರ್ಣ ವಿವರಗಳು ಲಭ್ಯವಿರುವ ವರ್ಬ-ಲಿಂಕ್ನ ನಿಖರ ಮಾರ್ಗವನ್ನು ಒಳಗೊಂಡಿರುವ ಪತ್ರವನ್ನು, ಕಂಪನಿ / ಕೆಫಿನ್ಟ್ ಕೆಪ್ ಕೆಪಿಸ್ಟ್ ಹಾಗುತ್ತದೆ ಎಡುಕುದ್ದಾರು ಸಾಕ್ಷ್ ಎಸ್ಟ್ ಸಂಸ್ಥಾರ್ ನಿಸ್ತ್ ಪ್ರವಿಸ್ತಿಸ್ ಪ್ರತ್ಯಾಸ್ತಿಸಿಕ್ಕಾಗ ಪ್ರತ್ಯವಿಗೆ ಕಲುಹಿಸಲಾಗುತ್ತದೆ. ಎಜಿಎಂನ ನೋಟೀಸ್ ಮತ್ತು ನೈಲಿಸ್ ದಾಖಲೆಗಳು ಕಂಪನಿಯ ನೈಸಿಕ್ಕಿಸ್ ಹಾಗುತ್ತದೆ ಎಡುಕುದ್ದಾರು. ಸಾಕ್ಷ್ ಎಸ್ಟ್ ಸಂಪನಿಗೆ ಸಿರಿಎಸ್ಡ್ ಸಿನಿಪ್ಟ್ ಸಾಕ್ಟ್ ಎಸ್ಟ್ ಸಿರಾಸ್ಟ್ ಸಿನಿಪ್ಟ್ ಸಿಸಿಸಿಕ್ಟ್ ಸ್ಟಾಸ್ಟ್ ಸಿನ್ಟ್ ಸಿನ್ಟ ಮತ್ತು ಮೇಲಿನ` ದಾಖಲೆಗಳು ಕಂಪನಿಯ ವೆಬ್ಸ್ಬೇಟ್ www.xelpmoc.in ಮತ್ತು ಸ್ಟಾಕ್ ಎಕ್ಸ್ಚ್ ಎಕ್ಸ್ಚ್ ಎಕ್ಸ್ಟ್ ಅww.xelpmoc.in ಮತ್ತು ಸ್ಟಾಕ್ ಎಕ್ಸ್ಚ್ ಎಕ್ಸ್ಟ್ ಎಕ್ಸ್ಟ್ ಎಕ್ಸ್ಟ್ ಪ್ರಾಕ್ ಎಕ್ಸ್ಟ್ ಪ್ರಾಕ್ ಎಕ್ಸ್ಟ್ ಪ್ರಾಕ್ ಎಕ್ಸ್ಟ್ ಪ್ರಾಕ್ ಎಕ್ಸ್ಟ್ ಸ್ಟ್ರ್ ಪ್ರಾಕ್ ಎಕ್ಸ್ಟ್ ಪ್ರಾಕ್ಟ್ ಎಕ್ಸ್ಟ್ ಪ್ರಾಕ್ಟ್ ಎಕ್ಸ್ಟ್ ಪ್ರಾಕ್ಟ್ ಪ್ರ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರ್ಟ್ ಪ್ರಾಕ್ಟ್ ಪ್ರಾಕ್ಟ್ ಪ್ರ್ಟ್ ಪ್ರಾಕ್ಟ್ ಪ್ರ್ಟ್ಟ್ ಪ್ರ್ಟ್ಟ್ ಪ್ರಾಕ್ಟ್ ಪ್ರ್ಟ್ ಪ್ರಾಕ್ಟ್ ಪ್ರ್ಟ್ ಪ್ರ್ಟ್ಟ್ ಪ್ರ್ಟ್ಟ್ ಪ

ಇ-ಮೇಲ್ ವಿಳಾಸವನ್ನು ನೋಂದಾಯಿಸುವ/ನವೀಕರಿಸುವ ವಿಧಾನ: (ಎ) ಮುದ್ರಿತ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ಕಂಪನಿಯಲ್ಲಿ ತಮ್ಮ ಇ-ಮೇಲ್ ವಿಳಾಸವನ್ನು

(ಎ) ಮುದ್ರಿತ ವಿಧಾನದಲ್ಲಿ ಹೇಳುಗಳನ್ನು ಹೊಂದಿರುವ ಸದಸ್ಯರು, ಕಂಪನಿಯಲ್ಲಿ ತಮ್ಮ ಇ-ಮೇಲ್ ವಿಳಾಸವನ್ನು ನೊಂದರಾಯಿಸದಿದ್ದರೆ/ನವೀಕರಿಸದಿದ್ದರೆ, ಫಾರ್ಮ್ ಐಎಸ್ಆರ್-1 (ಕಂಪನಿಯ ವೆಬ್ಸ್ಟೇಟ್ www.xelpmoc.in ನಲ್ಲಿ ಲಭ್ಯವಿದೆ) ಅನ್ನು ಸರಿಯಾಗಿ ಭರ್ತಿ ಮಾಡಿ ಮತ್ತು ಸಹಿ ಮಾಡಿ, ಅಗತ್ಯವಿರುವ ಪೂರಕ ದಾಖಲೆಗಳೊಂದಿಗೆ ಸೆಲೆನಿಯಂ ಟವರ್ ಬಿ, ಫ್ಲಾಟ್ ನಂ. 31 & 32, ಗಚಿಬೌಲಿ, ಫೈನಾನ್ನಿಯಲ್ ಡಿಸ್ಟ್ರಿಕ್ಟ್, ನಾನಕ್ರಾಯಗುಡ, ಸೆರಿಲಿಂಗಂಪಲ್ಲಿ, ಹೈದರಾಬಾದ್ – 500 032 ರಲ್ಲಿ ಕೆಫಿನ್ಟೆಕ್ಗ್ ಗೆಲ್ಲಿಸುವ ಮೂಲಕ ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸಲು/ನವೀಕರಿಸಲು ವಿನಂತಿಸಲಾಗಿದೆ.
(ಬಿ) ಎಂಸಿಎ ಸುತ್ತೋಲೆಗಳ ಪ್ರಕಾರ, ಕಂಪನಿಯು ಸದಸ್ಯರಿಗೆ ತಮ್ಮ ಇ-ಮೇಲ್ ವಿಳಾಸವನ್ನು ಕಂಪನಿಯೊಂದಿಗೆ ನವೀಕರಿಸಲು ಸಹ ಅವಕಾಶ ನೀಡಿದೆ. ಇದು ವಿತ್ತ ವರ್ಷ 2024-25 ರ ಎಜಿಎಂನ ನೋಟೀಸ್ ಸೇರಿದಂತೆ ವಾರ್ಷಿಕ ವರದಿಯನ್ನು (ಇ-ವೋಟಿಂಗ್ ಸೂಚನೆಗಳು, ಬಳಕೆದಾರರ ಐಡಿ ಮತ್ತು ಇ-ವೋಟಿಂಗ್ ಸಕ್ರಿಯಗೊಳಿಸಲು ಪಾಸ್ ಪರ್ತಕ್ಕ್ ಸೇರಿದಂತೆ) ಎಲೆಕ್ಟ್ಯಾನಿಕ್ ಆಗಿ ಸ್ಥೀಕರಿಸುವ ಸೀಮಿತ ಉದ್ದೇಶಕ್ಕಾಗಿ ಮತ್ತು. ಇದನ್ನು enward.ris@kifntech.com ಗೆ ಇ-ಮೇಲ್ ಕಳುಹಿಸುವ ಮೂಲಕ ಮಾಡಬಹುದು ಇದರೊಂದಿಗೆ ವಿನಂತಿ ಪತ್ರದ ಸಹಿ ಮಾಡು. ಸ್ಥಾನ್ ಸಾರ್ಡಿಕ್ಸಿ ಪಾಸ್ತ ಪ್ರಕ್ಷಿಸಿ ಸಹ್ಮ ಸ್ಥೀಕ್ಷಿನ ಪ್ರಕ್ಷಿಸಿಕ್ಕೆ ಪ್ರಾಸ್ತ ಸ್ಥೀಕಿನ ಸ್ಥಾನ್ ಪ್ರತ್ಯ ಮತ್ತು ಸಮಿತ್ರ ಸರ್ಥಿಕ್ಷ ನೀತರಿಸುವ ಸೀವಿತ ಮಾಡಿದ ಸ್ಥಾನ್ ಸರಿಸ್ತ ಪ್ರಕ್ಷ ಸರ್ಕಾಗಿ ಸ್ಥಾನೆಗೆ ಪ್ರತಿಯನ್ನು ಇವೇಲ್ ಸಿಲಾಸ್ ಸಂಭೇಕ್ಷ ಸೇರಿದಂತೆ ಸಾರ್ಡಿಕ್ಕಿನಿಸಿದ ಸ್ಥಾನ್ ಪ್ರತ್ಯ ಸಮಿತ್ರ ಸಿಲಾಸ್ಕೆ ಸ್ಥೀಕಿನಿಸಿದ ಸ್ಥಾನ್ ಪ್ರತ್ಯ ಸಹಿತ್ರ ಸರ್ಕಾಗಿ ಸ್ಥೀಕಿನಿಸಿದ ಸ್ಥಾನ್ ಪ್ರತ್ಯ ಸಹಿತು ಎಲೆಕ್ಟ್ ನೀಡಿನಿಸಿದ ಸ್ಥಾನ್ ಪ್ರತ್ಯ ಸಹಿತು ಎಲೆಕ್ಟ್ ನೀಡಿನಿಸಿದ ಸ್ಥಾನ್ ಪ್ರತ್ಯ ಸಹಿತಿ ಮತ್ತಿನ ಸರ್ಕಿನಿಸಿದ ಸ್ಥಾನ್ ಸಹಿತ್ರ ಸಹಿತ್ರ ಸರ್ಕಾಗಿ ಸಿಲಾಸ್ಕೆ ಸಂಭೇಕಿನಿಸಿದ ಸ್ಥಾನ್ ಸಹಿತ್ರ ಸಹಿತ್ತ ಸಹಿತು ಎಲೆಕ್ಟ್ ಸೋಲಿನಿಸಿದ ಸ್ಥಾನ್ ಸಹಿತು ಎಲೆಕ್ಟ್ ಸಿಲಾಸ್ಕ್ ಸಂಕ್ಷಿಸಿ ಸಹಿತು ಎಲೆಕ್ಟ್ ಸೋಲಿನಿಸಿಕ್ಟ್ ಸಂಪನ್ನಿಸಿ ಸರ್ಕ್ಟಿನಿಸಿದ ಸ್ಥಾನ್ ಸಹಿತು ಸಿಲಿಕ್ಟ್ ಸಿಲಾಸ್ಕೆ ನೇಟಿನಿಸಿದ ಸಹಿತು ಸಾರ್ಡಿಕ್ಟಿನಿಸಿದ ಸ್ಥಾನ್ ಸಹಿತು ಸಿಲಿಕ್ಟ್ ಸಿಲಾಸ್ಕೆ ಸೇಸ್ಟ್ ಸಂಪರಿಸ್ತ ಸಹಿತು ಸಿಲಿಕ್ಟ ಸ್ಥಾನೆ ಸಿಲಾಸ್ಟಿನಿಸಿದ ಸ್ಥಾನ್ ಸಹಿತು ಸಿಲಿಕ್ಟ್ ಸಿಲಾಸ್ಟ್ ಸೆಂಟ್ ಸ್ಟ್ರಿಸ್ಟ್ ಸಿಲಾಸ್ಟ್ ಸಿಲ್ಟಿನಿಸಿದ ಸ್ಥಾನ್ಟ್ ಸಿಲ್ಟಿನಿಸಿದ ಸಹಿತು ಸಾರ್ಡಿಕ್ಟಿನಿಸಿದ ಸ್ಥಾನ್ ಸಹಿತು ಸಿಲ್ಟಿನಿಸಿದ ಸಹಿತು ಸಿಲ್ಟಿನಿಸಿದಿಸಿದಿಸಿದ ಸಹಿತು ಸಿಲ್ಟಿನಿಸಿದಿಸಿದ ಸಹಿತು ಸಿಲಿನಿಸಿದ ಸಹಿತು ಸಿಲಿನಿಸಿದ ಸಹಿತು ಸಿಲಿನಿಸಿದ ಸಹಿತು ಸಿಲ್ಟಿನಿಸಿದ ಸಹಿತು ಸಿಲ್ಟಿನಿಸಿದ ಸಹಿತು ಸಿಲ್ಟಿನಿಸಿದ ಸಹಿತು ಸಿಲ್ಟಿನಿಸಿದ ಸಹಿತಿಸಿದಿಸಿದ ಸಹಿತು ಸಿಲಿನಿಸಿದಿಸಿದಿಸಿದಿಸಿದ ಸಹಿತಿಸಿದಿಸಿದ ಸಹಿತಿಸಿದಿಸಿದಿಸಿದ ಸಹಿತಿಸಿದ ಸಹಿತಿಸಿದಿಸಿದಿ

ಸ್ಕ್ಯಾನ್ ಮಾಡಿದ ಪ್ರತಿಯನ್ನು ಇ-ಮೇಲ್ ವಿಳಾಸ, ಮೊಬೈಲ್ ಸಂಖ್ಯೆ, ಸ್ವಯಂ ದೃಢೀಕರಿಸಿದ ಪ್ಯಾನ್ ಪ್ರತಿ ಮತ್ತು ಎಲೆಕ್ಟ್ರಾನಿಕ್ ಫೋಲಿಯೋ ಸಂದರ್ಭದಲ್ಲಿ ಕ್ಲೈಂಟ್ ಮಾಸ್ಟರ್ ಪ್ರತಿ ಮತ್ತು ಸಿಸಿಕಲ್ ಫೋಲಿಯೋ ಸಂದರ್ಭದಲ್ಲಿ ಷೇರು ಪ್ರಮಾಣಪತ್ರದ ಪ್ರತಿಯೊಂದಿಗೆ ಕಳುಹಿಸಬೇಕು. (ಸಿ) ಡಿಮೆಟೀರಿಯಲ್ಟಿಸ್ಡ್ ಮೋಡ್ನಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು, ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸದಿದ್ದರೆ/ನವೀಕರಿಸದಿದ್ದರೆ, ಅವರು ತಮ್ಮ ಡಿಮ್ಯಾಟ್ ಖಾತೆಗಳನ್ನು ಹೊಂದಿರುವ ಡೆಪಾಸಿಟರಿ ಪಾರ್ಟಿಸಿಪೆಂಟ್ಸ್ನನಲ್ಲಿ ಅದನ್ನು ನೋಂದಾಯಿಸುವಂತೆ/ನವೀಕರಿಸುವಂತೆ ವಿನಂತಿಸಲಾಗಿದೆ.

ಇ-ವೋಟಿಂಗ್ ಮೂಲಕ ಮತ(ಗಳ)ವನ್ನು ಚಲಾಯಿಸುವ ವಿಧಾನ:

ಸದಸ್ಯರು ಎಜಿಎಂನ ನೋಟೀಸ್ಗನಲ್ಲಿ ನಿಗದಿಪಡಿಸಿದ ವ್ಯವಹಾರದ ಮೇಲೆ ಎಲೆಕ್ಟ್ರಾನಿಕ್ ಮತದಾನ ವ್ಯವಸ್ಥೆ ("ಇ-ವೋಟಿಂಗ್") ಮೂಲಕ ತಮ್ಮ ಮತ್ರಗಳ)ವನ್ನು ಪಲಾಯಿಸಬಹುದು. ಡಿಮೆಟೀರಿಯಲೈಸ್ಡ್ ವಿಧಾನ, ಮುದ್ರಿತ ವಿಧಾನದಲ್ಲಿ ಷೇರುಗಳನ್ನು ಹೊಂದಿರುವ ಸದಸ್ಯರು ಮತ್ತು ತಮ್ಮ ಇ-ಮೇಲ್ ವಿಳಾಸವನ್ನು ನೋಂದಾಯಿಸದ ಸದಸ್ಯರಿಗಾಗಿ ರಿಮೋಟ್ ವೋಟಿಂಗ್ ("ರಿಮೋಟ್ ಇ-ವೋಟಿಂಗ್") ಸೇರಿದಂತೆ ಮತದಾನದ ವಿಧಾನವನ್ನು ಎಜಿಎಂನ ನೋಟೀಸ್ನಲ್ಲಿ ಒದಗಿಸಲಾಗಿದೆ. ರಿಮೋಟ್ ಇ-ವೋಟಿಂಗ್ ಮೂಲಕ ಮತ ಚಲಾಯಿಸದ ಸದಸ್ಯರು ಎಜಿಎಂನಲ್ಲಿ ಎಲೆಕ್ಟ್ರಾನಿಕ್ ಆಗಿ (ಇನ್ಸ್ಟ್ರಾಫೋಲ್) ಮತ ಚಲಾಯಿಸಲು ಸಾಧ್ಯವಾಗುತ್ತದೆ. ವಿಸಿ/ಒಎವಿಎಂ ಮೂಲಕ ಎಜಿಎಂಗೆ ಸೇರುವುದು:

ಸದಸ್ಯರು https://emeetings.kfintech.com/ ನಲ್ಲಿ ಕೆಫಿನ್ಟೆಕ್ ಒದಗಿಸಿದ ಪ್ಲಾಟ್ಫಾರ್ಫಾರ್ಮ ಮೂಲಕ ವಿಸಿ/ಒಎವಿಎಂ ಮೂಲಕ ಎಜಿಎಂಗೆ ಹಾಜರಾಗಲು ಸಾಧ್ಯವಾಗುತ್ತದೆ. ಲಾಗಿನ್ ರುಜುವಾತುಗಳನ್ನು ಬಳಸುವ ಬಗ್ಗೆ ಮತ್ತು ಎಜೆಎಂಗೆ ಹಾಜರಾಗಲು ಅನುಸರಿಸಬೇಕಾದ ಹಂತಗಳನ್ನು ಎಜಿಎಂನ ನೋಟೀಸ್ನಲ್ಲಿ ವಿವರಿಸಲಾಗಿದೆ.

AND: Smt. Lakshmamma and other

LRS OF THE DECEASED DEFENDANT No. (

6(a). Saikiran, S/o. Nagaraju, aged about 10 years, 6(b). Anush, S/o. Nagaraju, aged about 5 years, Since minors they are Represented by their father and natural Guardian Nagaraju, R/a. Vijayapura (V), AK Colony, Devanahalli (T), Bangalore Rural (D)... DEFENDANTS

NOTICE

the suit for specific performance agreement of sale Dt. 21/06/2002 in respect of land No.37

measuring 0.20 gunta, out of 2 acres, situated at K.Gollahalli village, Kengeri Hobli, Bangalore South Taluk and bonded on: East by: Road and

and Belonging to Lakshmamma, W/o late Chikkabasappa and Road, West by: Land Belonging to Mohammed Pasha, North by: Land Belonging to Marakka and, South by: Land belong to Mohammed pasha.

You are hereby notice /summon to appear before this Hon'ble court in person or by

pleader duly instructed and able to answer all material questions related to the said suit on 15/09/2025 at 11-00 AM, in the 2nd Addl Civil

Judge, Bangalore Rural, Bangalore to answe your claim against the said Suit.

By order of the Court, Sheristedar, Prl. Civil Judge's Court, Bengaluru Rural District,

Lokesh Boovanahalli & Associates Advocates
No. 11, V.M.C. Complex, 2nd Floor,
10th Cross, Cubbonpet, Bengaluru -560 002.

nd determined in your absence iven under my hand and seal of the Court or

eas the above named plaintiff has filed

ಸದಸ್ಯರು ಎಜಿಎಂನ ನೋಟೀಸ್ ಅನ್ನು ಮತ್ತು ವಿಶೇಷವಾಗಿ ಎಜಿಎಂಗೆ ಸೇರಲು, ರಿಮೋಟ್ ಇ-ವೋಟಿಂಗ್ ಅಥವಾ ಎಜಿಎಂನಲ್ಲಿ ಮತ ಚಲಾಯಿಸುವ ವಿಧಾನಕ್ಕೆ ಸಂಬಂಧಿಸಿದ ಸೂಚನೆಗಳನ್ನು ಎಚ್ಚರಿಕೆಯಿಂದ ಓದುವಂತೆ ವಿನಂತಿಸಲಾಗಿದೆ.

ಮಂಡಳಿಯ ಆದೇಶದ ಮೇರೆಗೆ

ಸಹಿ ಮಾಡಿದೆ/

ವೈಶಾಲಿ ಶೆಟ್ಟಿ

ಕಂಪನಿ ಕಾರ್ಯದರ್ಶಿ ಮತ್ತು ಅನುಸರಣೆ ಅಧಿಕಾರಿ

IN THE COURT OF THE VI ADDITIONAL

IN THE COURT OF HON'BLE 2nd ADDL CIVIL JUDGE BANGALORE RURAL DISTRICT AT BANGALORE CITY CIVIL & SESSIONS JUDGE AT BENGALURU CITY (CCH-11) O.S.No. 1698/2007 P & S.C. 457/2025 PETITIONER: Sri. K.G. NAGENDRA PRASAD, Between: Mohamood Pasha, S/o. Late. Abdul Basher, aged about 40 years, S/o late Sri Abdul Basheer, R/at Gollahalli Grama, Kengeri Hobli, BANGALORE-560 074 ... PLAINTIFF S/o Late K.A. Govindarajulu, Aged about 66 years, R/at No. 442, 8th Main, Ta-Ra-Su Road, Hanumanthanagar, Bengaluru 560019 -VS-

RESPONDENTS: NIL.
Whereas the above named Petitioner has made a petition to this Court under Section 278 of the Indian Succession Act, praying to issue Letter of Administration in respect of Schedule properties mentioned below. The below mentioned schedule properties were held by K G. Mohan Kumar, Brother of the petitioner herein who expired on 25.0.2.0205 at Bengaluru Interested parties are hereby called upon to appear in this court in person or by a pleader duly instructed on RESPONDENTS: NIL

this court in person or by a pleader duly instructed or the 14th day of October 2025 at 11 O clock in orenoon to show cause against the petition, failin which the matter will be heard and determined ex

SCHEDULE

Item No. 1: All that piece and parcel of the Property bearing No. 33, situated at 6th Block, Bhavani HBCS Near Water Tank, Banagiri Nagar, BSK 3rd Stage Bengaluru 560085, within the limits of BBMF Ganeshmandira Ward No. 165, PID No. 56-233-33 neasuring East to West 40ft, North to South 30ft, an ounded on: East by: Site No. 32, West by: Site No. 34, North by: Private Property and South by: Road Item No. 2: All that piece and parcel of the 50% undivided share in the ½-share in the ½-share in the property bearing No. 155, situated at OTC Road, Bongaluru, within the limits of BBMP Chickpet Ward Old No. 28, Present No. 109, PID No. 28-1-155, measuring East to West 8ft. North to South 27ft. U3 inches in all 218.4 sq.ft. and bounded on: East by: Formerly V Narayana Murthy, Present Pavan Jewellers, West by: Formerly Subbaraya Setty, Present Mahalakshmi Fashons, North by: OTC Road Chickpete and South by: Raja Cloth Mart, Given under my hand and the seal of the court, this the 28th day of August 2025.

By the Order of the Court, Senior Seristedar 34. North by: Private Property and South by: Road

By the Order of the Court, Senior Seristedar City Civil Court, Bengaluru M.G. SURESH HOLLA, M.S.SHISHIRA HOLLA, Advocates, No.201, GANA-GIRI, Cubbonpet Main Road, Bangalore - 560 002.

ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ, ಬೆಂಗಳೂರು ಇವರ ಸಮ್ಮುಖದಲ್ಲಿ ಸಿ.ಪಿ. (ಸಿಎಎ) ನಂ. 24/ಬಿಬಿ/2025

ಸಿ.ಎ. (ಸಿಎಎ) ನಂ. 08/ಬಿಬಿ/2025

ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 230 ರಿಂದ 232 ಮತ್ತು ಕಂಪನಿಗಳ (ಕಾಂಪ್ರೊಮೈಸಸ್, ಅರೇಂಜ್ ಮೆಂಟ್ಸ್ ಮತ್ತು ಅಮೆಲ್ಗಮೇಶನ್) ನಿಯಮಗಳು, 2016ಕ್ಕೆ ಸಂಬಂಧಿತ ಕಂಪನಿಗಳ ಕಾಯ್ದೆ,

2013ರ ಇನ್ನಿತರ ಅನ್ವಯಕ ನಿಯಮಗಳ ವಿಷಯದಲ್ಲಿ ಮತು ಟ್ರ್ಯೂ ನಾರ್ಥ್ ಎಆರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಪ್ರಾಕ್ಸ್ ವರ್ಲ್ಡ್ ಸಿಸ್ಟಮ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಅವರವರ ಷೇರುದಾರರು ಹಾಗೂ ಕ್ರಿಡಿಟರ್ಗಳ ನಡುವಿನ ವಿಲೀನ ಯೋಜನೆಯ ವಿಷಯದಲ್ಲಿ

ಟ್ರ್ಯೂ ನಾರ್ಥ್ ಎಆರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಿಐಎನ್ : U74140KA2007FTC198301 ಪ್ಯಾನ್ : AACCT8181E

ಜಿಎಸ್ಟಿಐಎನ್ : 06AACCT8181E1ZB ನೋಂದಾಯಿತ ಕಚೇರಿ: 677, 1ನೇ ಮಹಡಿ. 27ನೇ ಮುಖ್ಯರಸ್ತೆ 13ನೇ ಅಡ್ಡರಸ್ತೆ, ಹೆಜ್ಎಸ್ಆರ್ ಬಡಾವಣೆ, ಸೆಕ್ಟರ್ 1 ಬೆಂಗಳೂರು – 560 102, ಕರ್ನಾಟಕ ಪ್ರತಿನಿಧಿಸುವ ಅಧಿಕೃತ ಸಹಿದಾರರು: ಶ್ರೀ. ಸುಬ್ರಮಣಿಯನ್ ಆನಂದ್ ಸೆಂಧಿಲ್ ಇಮೇಲ್ : Ananda.Subramanian@tsico.com

ಮೊಬೈಲ್ ನಂ. : +91 89049 96369 ...ಅರ್ಜಿದಾರ ಕಂಪನಿ ನಂ. 1 / ಟ್ರಾನ್ಫ್ ಫೆರರ್ ಕಂಪಕಿ

ಟ್ರಾನ್ಸ್ ವರ್ಲ್ಡ್ ಸಿಸ್ಟಮ್ಸ್ ಇಂಡಿಯಾ ಹೈವೇಟ್ ಲಿಮಿಟೆಡ್ ಸಿಐಎನ್ : U72900KA2018PTC109552 ಪ್ರಾನ್ : AAJCP6385P ಜಿಎಸ್ಟಿಐಎನ್ : 29AAJCP6385P1ZB

ಪ್ರೈಟೆಕ್ ಪಾರ್ಕ್, ಬ್ಲಾಕ್ ನಂ. 12, 3ನೇ ಮಹಡಿ ಬಿ ವಿಂಗ್, ಬೆಳ್ಳಂದೂರ ಗ್ರಾಮ, ಸರ್ಜಾಮರ ಮಾರತಹಳ್ಳಿ ವರ್ತುಲ ರಸ್ತೆ ಬೆಂಗಳೂರು - 560 103, ಕರ್ನಾಟಕ

ಪ್ರತಿನಿಧಿಸುವ ಅಧಿಕೃತ ಸಹಿದಾರರು: ಶ್ರೀ. ಸುಬ್ರಮಣಿಯನ್ ಆನಂದ್ ಸೆಂಧಿಲ್

ನೋಂದಾಯಿತ ಕಚೇರಿ:

ಮೊಬೈಲ್ ನಂ. : +91 89049 96369

...ಅರ್ಜಿದಾರ ಕಂಪನಿ ನಂ. 2 / ಟ್ರಾನ್ಸ್ ಫೆರೀ ಕಂಪ ರ್ಜಿದಾರ ಕಂಪನಿಗಳು, ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 230 ರಿಂದ 232ರ ಅಡಿಯಲ್ಲಿ ಮಾನ್ಯ ರಾಷ್ಟ್ರೀಯ

ಕಂಪನಿಗಳ ಕಾನೂನು ನ್ಯಾಯಾಧಿಕರಣ, ಬೆಂಗಳೂರು ಪೀಠ ("**ಮಾನ್ಯ ಎನ್ಸಿಎಲ್ಟ**") ಇವರ ಸಮ್ಮುಖದಲ್ಲಿ, ಸಿ.ಎ (ಸಿಎಎ) ನಂ. 08/ಬಿಜಿ/2025 ವಿಷಯ ಶೀರ್ಷಿಕೆಯಲ್ಲಿ ಮೊದಲ ಮೋಶನ್ ಅರ್ಜಿ ಸಲ್ಲಿಸಿರುತ್ತವೆ. ಮಾನ್ನ ಎನ್ಸ್ಎಲ್ಟ್'ರವರು ದಿನಾಂಕ 26 ಮೇ 2025ರ ತಮ್ಮ ಆದೇಶದಲ್ಲಿ ("**ಆರ್ಡರ್")** ಸದರಿ ಕಂಪನಿ ಅರ್ಜಿಗೆ ಅನುಮತಿ ನೀಡಿರುತ್ತಾರೆ ಮತ್ತು ಎರಡೂ ಅರ್ಜದಾರ ಕಂಪನಿಗಳ ಇಕ್ಷಿಟಿ ಷೇರುದಾರರ, ಸೆಕ್ಯೂರ್ಡ್ ಕ್ರಿಡಿಟರ್ಗಳ ಹಾಗೂ ಆನ್'ಸೆಕ್ಯೂರ್ಡ್ ಕ್ರಿಡಿಟರ್'ಗಳಿಗೆ ಸಂಬಂಧಿತ ಸಭೆಗಳನ್ನು ಕೈಗೊಳ್ಳವಿಕೆಯನ್ನು ಮತ್ತು ಏರ್ಪಡಿಸುವಿಕೆಯನ್ನು

. ೨೦೦ತೆಯೇ, ಅರ್ಜದಾರ ಕಂಪನಿಗಳು, ಕಂಪನಿಗಳ ಕಾಯ್ದೆ, 2013ರ ಸೆಕ್ಷನ್ 230 ರಿಂದ 232ರ ಅಡಿಯಲ್ಲಿ ಸಿ.ಪಿ. (ಸಿಎಎ) ನಂ. 24/ಬಿಐ/2025 **("ಕಂಪನಿ ಪಿಟಿಷನ್"**) ವಿಷಯ ಶೀರ್ಷಿಕೆಯಲ್ಲಿ ಎರಡನೇ ಮೋಶನ್ ಅರ್ಜಿ ಸಲ್ಲಿಸಿರುತ್ತವೆ. ಸದರಿ ಕಂಪನಿ ಅರ್ಜಿಯು ಮಾನ್ಯ ಎನ್ಸ್ಎಲ್ಟ್'ರವರ ಸಮ್ಮುಖದಲ್ಲಿ ದಿನಾಂಕ 18 ಸೆಪ್ಟಂಬರ್ 2025 ರಂದು ಅಂತಿಮ ವಿಚಾರಣೆಗೆ ನಿಗದಿಯಾಗಿರುತ್ತದೆ,

ಸದರಿ ಯೋಜನೆಯನ್ನ ಬೆಂಬಲಿಸಲು ಬಯಸುವ ಅಥವಾ ವಿರೋಧಿಸಲು ಬಯಸುವ ಯಾವುದೇ ವ್ಯಕ್ತಿಯು, ಮಾ ಎನ್ಸ್ಎಲ್ಟ್ ರವರ ಸಮ್ಮುಖದಲ್ಲಿ ಅರ್ಜಿ ವಿಚಾರಣೆಗೆ ನಿಗದಿಯಾಗಿರುವ ದಿನಾಂಕಕ್ಕೆ ಎರಡು ದಿನ ಮುಂಚಿತವಾಗಿ ತಲುಪುವಂತೆ, ತಮ್ಮ ಉದ್ದೇಶವನ್ನು ಉಲ್ಲೇಖಿಸಿ ತಮ್ಮ ಅಥವಾ ತಮ್ಮ ವಕೀಲರ ಸಹಿ ಹಾಕಿದ ಮತ್ತು ತನ್ನ ಹೆಸರು ಹಾಗೂ ವಿಳಾಸವನ್ನು ನಮೂದಿಸಿರುವ, ತಮ್ಮ ನೋಟಿಸ್ ಅನ್ನು ಅರ್ಜಿದಾರ ಕಂಪನಿಗಳ <mark>ವಕೀಲರಾದ – ಪೆರಿಕಾಲ್</mark> ಕೆ ಅರ್ಜುನ್. ಶಾರ್ದೂಲ್ ಅಮರಚಂದ್ ಮಂಗಲದಾಸ್ & ಕೋ., ಲೆವೆಲ್ 12, ಪ್ರೆಸ್ಟೀಜ್ ಸ್ಪರ್ಲಿಂಗ್ ಸ್ಕ್ವೇರ್, ಹಳೆಯ ಮದ್ರಾಸ್ ಬ್ಯಾಂಕ್ ರಸ್ತೆ, ಬೆಂಗಳೂರು = 560 001, Arjun.perikal@amsshardul.com ಏಳಾಸಕ್ಕೆ ಸಲ್ಲಿಸತಕ್ಕದ್ದು ಒಂದು ವೇಳ[ಿ] ಈ ಯೋಜನೆಯನ್ನು ವಿರೋಧಿಸಲು ಬಯಸುವುದಾದಲ್ಲಿ, ತಮ್ಮ ವಿರೋಧದ ಹಿನ್ನಲೆಗಳನ್ನು ಅಥವ ಅಫಿಡವಿಟ್ ಪ್ರತಿಯನ್ನು ತಮ್ಮ ನೋಟಿಸ್ ಜೊತೆಗೆ ಲಗತ್ತಿಸುವುದು. ಯೋಜನೆಯ ಪ್ರತಿಯನ್ನು ಕೆಳಗಿನ ಸಹಿದಾರರ ದಗಿಸುತ್ತಿದ್ದು, ಅಗತ್ಯವಿರುವವರು ನಿಗದಿತ ಶುಲ್ಕ ಪಾವತಿಸಿ ಪಡೆದುಕೊಳ್ಳಬಹುದು. ಈ ಆದೇಶದಿಂದ ಯಾವುದೆ! ವ್ಯಕ್ತಿಗೆ ಧಕ್ಕೆ ಉಂಟಾಗಿದ್ದಲ್ಲಿ, ಅಂತಹವರು ಸೂಕ್ತ ನಿರ್ದೇಶನಗಳನ್ನು ಕೋರಿ ಇನ್ಸ್-ಂಟ್ ಕಂಪನಿ ಪಿಟಿಷನ್ ನಲ್ಲಿ ಮಿಸಲೇನಿಯಸ್ ಅರ್ಜಿ ಸಲ್ಲಿಸಲು ಹಕ್ಕುದಾರರಾಗಿರುತ್ತಾರೆ.

ದಿನಾಂಕ : 30.08.2025

ಪೆರಿಕಾಲ್ ಕೆ. ಅರ್ಜುನ್ ಅರ್ಜಿದಾರ ಕಂಪನಿಗಳ ಪರ ವಕೀಲರ

ಶಾರ್ದೂಲ್ ಅಮರಚಂದ್ ಮಂಗಲದಾಸ್ & ಕೋ ಪ್ರೆಸ್ಟೀಜ್ ಸ್ಟರ್ಲಿಂಗ್ ಸ್ಟ್ವೇರ್, 2ನೇ ಮಹಡಿ, ಮದ್ರಾಸ್ ಬ್ಯಾಂಕ್ ರಸ್ತೆ. ಲ್ಯಾವೆಲ್ಲೆ ರಸ್ತೆ ಪಕ್ಕ ಬೆಂಗಳೂರು – 560 001. ಫೋನ್: +91-93412 10037